

ಸತ್ಯವಾಣಿ ಕಟೋರಿ

ಯಾವುದೇ ಕೆಲಸವನ್ನು ನಾವು ಏಕೆ ಹೇಗೆ ಎಲ್ಲಿ ಯಾವಾಗ ಮಾಡುತ್ತೇವೆ ಎಂಬುದರ ಸ್ಪಷ್ಟತೆ ಇರಬೇಕು. ವಿಷಯ ವಸ್ತುವಿನ ಕುರಿತು ಅಸ್ಪಷ್ಟತೆ ಇದ್ದಾಗ ಅದರ ಉಪಯೋಗ ಸಮಯ ಸಾಧಕರ ಪಾಲಾಗುತ್ತದೆ.

ವಾಣಿ ಭಂಡಾರಿ.

ಜಿಲ್ಲೆಯ 'ರೌಡಿ' ಶೀಟರ್‌ಗಳ ಮೇಲೆ ನಿಗಾ : ಎಸ್.ಪಿ.ಅ.ಶ. ಸುದ್ದಿ ಕೊಪ್ಪಳ

ಕೊಪ್ಪಳ: ಜಿಲ್ಲೆಯಲ್ಲಿ ಅಹಿತಕರ ಘಟನೆಗಳು ಸಂಭವಿಸುವ ಮುನ್ನವೇ ಪೊಲೀಸ್ ಇಲಾಖೆ 'ರೌಡಿ' ಶೀಟರ್ ಗಳ ಮೇಲೆ ನಿಗಾ ವಹಿಸಲು ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್ ಅರಸಿದ್ದ ಮಾಹಿತಿ ನೀಡಿದರು.

ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ಘಾಟಿಸಿ ಈ ಮಾಹಿತಿ ನೀಡುತ್ತಾ, ಕೊಪ್ಪಳ ಜಿಲ್ಲೆಯಲ್ಲಿ 900ಕ್ಕೂ ಹೆಚ್ಚು ರೌಡಿ ಶೀಟರ್ ಗಳಿದ್ದು, ಅದರಲ್ಲಿ 68 ಜನರು ದಿನನಿತ್ಯ ಸಕ್ರಿಯರಾಗಿದ್ದು, ಅದರಲ್ಲಿ ಹಲವರನ್ನು ಗಡಿಪಾರು ಮಾಡಲು ಆದೇಶಿಸಲಾಗಿದೆ. ಇನ್ನೂ ಕೆಲವರನ್ನು ಕೆಲವೇ ದಿನಗಳಲ್ಲಿ ಗಡಿಪಾರು ಮಾಡಲಾಗುವುದು ಎಂದು ಮಾಧ್ಯಮಗಳಿಗೆ ಈ ವಿಷಯ ತಿಳಿಸಿದರು.

ನೀಟ್ ಪರೀಕ್ಷೆಗೆ ತಡವಾಗಿ ಬಂದ ವಿದ್ಯಾರ್ಥಿನಿಗೆ ಪ್ರವೇಶ ನಿರಾಕರಣೆ; ಪಾಲಕರ ಆಕ್ರೋಶ

ಅ.ಶ. ಸುದ್ದಿ ಕೊಪ್ಪಳ

ಕೊಪ್ಪಳ: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET) ಬರೆಯಲು ಗಂಗಾವತಿಯಿಂದ ಕೊಪ್ಪಳಕ್ಕೆ ಆಗಮಿಸಿದ್ದ ವಿದ್ಯಾರ್ಥಿನಿಯೊಬ್ಬರಿಗೆ ಪರೀಕ್ಷಾ ಕೇಂದ್ರದೊಳಗೆ ಪ್ರವೇಶ ನಿರಾಕರಿಸಿದ ಘಟನೆ ಕೊಪ್ಪಳ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ನಡೆದಿದೆ.

ಗಂಗಾವತಿ ಮೂಲದ ಬಿಬಿ ಪಾತೀಮಾ ಎಂಬ ವಿದ್ಯಾರ್ಥಿನಿ ನೀಟ್ ಪರೀಕ್ಷೆ ಬರೆಯಲು ಆಗಮಿಸಿದ್ದರು. ನೀಟ್ ನಿಯಮಾವಳಿಯ ಪ್ರಕಾರ ಪರೀಕ್ಷಾ ಕೇಂದ್ರದೊಳಗೆ ಮಧ್ಯಾಹ್ನ 1.30 ಗಂಟೆಯೊಳಗೆ ಪ್ರವೇಶ ಪಡೆಯಬೇಕಿತ್ತು. ಆದರೆ ವಿದ್ಯಾರ್ಥಿನಿ ಮಧ್ಯಾಹ್ನ 1.53 ಗಂಟೆಗೆ ಕೇಂದ್ರಕ್ಕೆ ಆಗಮಿಸಿದ್ದರಿಂದ ಅಧಿಕಾರಿಗಳು ಪ್ರವೇಶಕ್ಕೆ ಅವಕಾಶ ನೀಡಲಿಲ್ಲ. ಪರೀಕ್ಷೆಯ ಮಧ್ಯಾಹ್ನ 2 ಗಂಟೆಗೆ ಆರಂಭವಾಗಿದ್ದರೂ, ನಿಗದಿತ ಪ್ರವೇಶ ಸಮಯ ಮೀರಿದ್ದ ಕಾರಣ ವಿದ್ಯಾರ್ಥಿನಿಯನ್ನು ವಾಪಸ್ ಕಳುಹಿಸಲಾಗಿದೆ ಎಂದು ಪರೀಕ್ಷಾ ಕೇಂದ್ರದ ಅಧಿಕಾರಿಗಳು ತಿಳಿಸಿದರು. ಇದರಿಂದ ಪರೀಕ್ಷೆ ಬರೆಯಲು ಸಾಧ್ಯವಾಗದೆ ವಿದ್ಯಾರ್ಥಿನಿ ಹಾಗೂ ಅವರ ಪಾಲಕರು ಕೇಂದ್ರದ ಮುಂದೆ ಗೋಳಾಟ ನಡೆಸಿದರು. ಪರೀಕ್ಷಾ ಕೇಂದ್ರದ ನೋಡಲ್ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪಾಲಕರು, ಕೆಲವೇ ನಿಮಿಷಗಳ ತಡವಾದ ಕಾರಣಕ್ಕೆ ಒಂದು ವರ್ಷದ ಶ್ರಮ ವ್ಯರ್ಥವಾಗಿದೆ ಎಂದು ಅಸಮಾಧಾನ ಹೊರಹಾಕಿದರು. ಘಟನೆಯ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರದ ಮುಂದೆ ಕೆಲಕಾಲ ಉದ್ದಿಗ್ನ ವಾತಾವರಣ ನಿರ್ಮಾಣವಾಗಿದ್ದು, ಅಧಿಕಾರಿಗಳು ನೀಟ್ ಪರೀಕ್ಷೆಯ ನಿಯಮಗಳನ್ನು ಪಾಲಿಸಿರುವುದಾಗಿ ಸ್ಪಷ್ಟಪಡಿಸಿದರು. ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.

ಕಾಂಗ್ರೆಸ್ ಕಾರ್ಯಕ್ರಮದಿಂದ ನೀಟ್ ವಿದ್ಯಾರ್ಥಿಗಳಿಗೆ ತೊಂದರೆ ಆರ್.ಅಶೋಕ್ ಆರೋಪ

ಬೆಂಗಳೂರು: ವೈದ್ಯಕೀಯ ಪ್ರವೇಶಾತಿ ಕೋರ್ಸ್‌ಗಳಿಗೆ ನಡೆದ ನೀಟ್-ಯುಜಿ 2026 ಪರೀಕ್ಷೆಗೆ ಕೆಲವು ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಕೇಂದ್ರಗಳಿಗೆ ಬಾರದಿರಲು ಕಾರಣವಾಗಿದ್ದೇ ಕಾಂಗ್ರೆಸ್ ಸಮಾವೇಶ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ.

ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು, ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಹೆಚ್ಚಿನ ವಾಹನಗಳು ವಿವಿಧ ಭಾಗಗಳಿಂದ ಆಗಮಿಸಿ ನಗರದಲ್ಲಿ ಸಂಚಾರಿ ದಟ್ಟಣೆ ಶುರುವಾಯಿತು. ಪರಿಣಾಮ ವಿದ್ಯಾರ್ಥಿಗಳು ರಸ್ತೆ ಮಧ್ಯೆ ಭಾಗದಲ್ಲಿ ಸಿಲುಕಿ ಹಾಕಿಕೊಂಡಿದ್ದರಿಂದ ಸಕಾಲಕ್ಕೆ ಸರಿಯಾಗಿ ಬರಲು ಸಾಧ್ಯವಾಗಲಿಲ್ಲ. ಇದಕ್ಕೆ ಕಾಂಗ್ರೆಸ್ ನೇರ ಹೊಣೆ ಎಂದು ದೂರಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರಮೋದಿ ಅವರು ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದೆಂದು ದೆಹಲಿ ವಿಮಾನ ನಿಲ್ದಾಣದಲ್ಲಿ ಕಾದರು.



ಇದು ವಿದ್ಯಾರ್ಥಿಗಳ ಬಗ್ಗೆ ಅವರಿಗಿರುವ ಬದ್ಧತೆಯನ್ನು ತೋರುತ್ತದೆ. ನಗರದಲ್ಲಿ ಸಂಚಾರ ದಟ್ಟಣೆ ಸೃಷ್ಟಿಸಿ

ವಿದ್ಯಾರ್ಥಿಗಳು ಪರೀಕ್ಷೆ ಬರೆಯದಂತೆ ತೊಂದರೆ ಮಾಡಿದರು. ಇದು ಯಾವ ಪುರುಷಾರ್ಥಕ್ಕೆ ಮಾಡಬೇಕಿತ್ತು ಎಂದು ಪ್ರಶ್ನೆ ಮಾಡಿದರು. ನಗರದ ಅರಮನೆ ಮೈದಾನದಲ್ಲಿ ಕಾರ್ಯಕ್ರಮ ನಡೆಸಿದ್ದಾರೆ. ಇದಕ್ಕೆ ನಮ ಅಭ್ಯಂತರವಿಲ್ಲ. ಆದರೆ ನೀಟ್ ಬರೆಯುವ ವಿದ್ಯಾರ್ಥಿಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಆ ಪಕ್ಷದ ಸ್ವಯಂ ಸೇವಕರೇ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕಿತ್ತು. ದೇಶದ ಪ್ರಧಾನಿಯೇ ವಿಮಾನ ನಿಲ್ದಾಣದಲ್ಲಿ 45 ನಿಮಿಷ ಇರುವಾಗ ಕಾಂಗ್ರೆಸ್‌ನವರಿಗೆ ಎರಡುಮೂರು ಗಂಟೆ ತಡ ಮಾಡಿದ್ದರೆ ಗಂಡು ಹೋಗುತ್ತಿತ್ತೆಂದು ತಲಾಟೆಗೆ ತೆಗೆದುಕೊಂಡಿದೆ.

ಅಷ್ಟಕ್ಕೂ ಸ್ವಲ್ಪ ಸಮಯ ವಿಳಂಬ ಮಾಡಿದ್ದರೆ ಹರಿಪ್ರಸಾದ್ ಅಧ್ಯಕ್ಷ ಸ್ಥಾನವನ್ನು ಯಾರೂ ಕಿತ್ತುಕೊಳ್ಳುತ್ತಿರಲಿಲ್ಲ. ಅವರೇ ಅಧ್ಯಕ್ಷರಾಗಿ ಮುಂದುವರೆಯುತ್ತಿದ್ದರು. ವೇದಿಕೆ ಮೇಲೆ ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೂ ಆ ಪಕ್ಷದ

ಬಲ್ಲೋಟ ಕ್ಲಿಟ್ ಕೊಪ್ಪಳ, ಸೇವ್ ಕೊಪ್ಪಳ ಧರಣಿ 335ನೇ ದಿನ ಪೂರ್ಣ:

ಅ.ಶ. ಸುದ್ದಿ ಕೊಪ್ಪಳ

ಕೊಪ್ಪಳ: ತುಂಗಭದ್ರಾ ನೀರು ಬಳಸಿಕೊಂಡು ಕೊಪ್ಪಳ ತಾಲೂಕಿನ ಎಲ್ಲಾ ಗ್ರಾಮಗಳಿಗೆ ಏತ ನೀರಾವರಿ ಪ್ರಯೋಜನ ಪಡೆರಬಹುದಿತ್ತು ಎಂದು ನಿವೃತ್ತ ಉಪನ್ಯಾಸಕ ಶಂಭುಲಿಂಗಪ್ಪ ಹರಗೇರಿ ಧರಣಿ ನಿರತರನ್ನು ಉದ್ಘಾಟಿಸಿ ಮಾತನಾಡಿದರು.

ನಗರಸಭೆ ಆವರಣದಲ್ಲಿ 235 ದಿನಗಳಿಂದ ಕೊಪ್ಪಳ ಜಿಲ್ಲಾ ಬಜಾಪೋ ಆಂದೋಲನ ಸಮಿತಿ ಹಾಗೂ ಪರಸರ ಹಿತರಕ್ಷಣಾ ವೇದಿಕೆಯ ಜಂಟಿ ನೇತೃತ್ವದಲ್ಲಿ ಅವಳಿ ನಗರದ ಭವಿಷ್ಯ ಮಂಚಗಿಸಲು 54 ಸಾವಿರ ಕೋಟಿ ಬೃಹತ್ ಬಂಡವಾಳ ಹೂಡಲು ಮುಂದಾದ ಬಲ್ಲೋಟ ಬಿಎಸ್‌ಎಲ್ ವಿರೋಧಿಸಿ, ಬಲ್ಲೋಟ ಎಎಸ್‌ಎಲ್ ಆಕ್ರಮವಾಗಿ ವಶಪಡಿಸಿಕೊಂಡ ನಗರ ಹತ್ತಿರದ 44.35ಎಕರೆ ಬಸಾಪುರ ಕೆರೆಯನ್ನು ಹೈಕೋರ್ಟ್ ಆದೇಶದಂತೆ ಜನ, ಜಾನುವಾರು ನೀರು



ಕುಡಿಯಲು ಮುಕ್ತಗೊಳಿಸಿ, 2011ರಿಂದ ಬಲ್ಲೋಟ ಎಎಸ್‌ಎಲ್ ಪೆಲ್ಲೆಟೈಜೇಶನ್ ಘಟಕ ಬಂದ ಕೊಪ್ಪಳ ನಗರದ ಜನರ ಆರೋಗ್ಯ ಕಾಪಾಡಬೇಕೆಂದು ಅನಿರ್ದಿಷ್ಟವಿದ್ದು ಧರಣಿ ನಡೆಯುತ್ತಿದೆ.

ನಮಗೆ ನ್ಯಾಯ ಸಿಗುವ ನಿರೀಕ್ಷೆಯಲ್ಲಿ ಇದ್ದೆವು. ಈಗ ಡಿ.ಕೆ.ಶಿವಕುಮಾರ್ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸುತ್ತಿದ್ದು ಕೊಪ್ಪಳ ಜನರ ಪರವಾಗಿ ಹೋರಾಟದ ವೇದಿಕೆಯಿಂದ ಸ್ವಾಗತಿಸುತ್ತೇವೆ. ಜಿಲ್ಲೆಯ ಜ್ವಲಂತ ಸಮಸ್ಯೆಯಾದ ಕಾರ್ಖಾನೆಗಳ ಮಾಲಿನ್ಯ ತೊಡೆದು ಹಾಕಲು ಎರಡು ದಶಕವಾದರೂ ಆಗಲ್ಲ. ಇದರಿಂದ ತಾಲೂಕಿನ 30 ಸಾವಿರ ಎಕರೆ ಕೃಷಿ ಭೂಮಿ, 22 ಹಳ್ಳಿಗಳು ಮಾಲಿನ್ಯದಿಂದ ಹಾಳಾಗಿವೆ. ಹಾಗೆ ಬಿಟ್ಟರೆ ಇನ್ನು ಕೆಲವೇ ವರ್ಷಗಳಲ್ಲಿ ಬೇಚಾರ ಗ್ರಾಮಗಳಾಗುತ್ತವೆ. ಮುಖ್ಯಮಂತ್ರಿಗಳು ಇದೇ 25ರಂದು ಮುನಿರಾಬಾದ್ ಡ್ಯಾಂ ಕ್ರಸ್ಸ್ ಗೇಟ್ ಲೋಕಾರ್ಪಣೆ ಮಾಡುತ್ತಿದ್ದು, ಶಿಷ್ಟಾಚಾರದ ಕಾರ್ಯಕ್ರಮಕ್ಕೆ ಸೀಮಿತರಾಗದೆ ತಾಲೂಕಿನ ಬಾಡಿಗೆ ಹಳ್ಳಿಯ ಜನರನ್ನು ಭೇಟಿ ಮಾಡಿ, ಬಸಾಪುರ ಕೆರೆ ಹೋರಾಟ ಮತ್ತು

ಕೊಪ್ಪಳ ನಗರದಲ್ಲಿ ಬಲ್ಲೋಟ ವಿರೋಧಿ ಹೋರಾಟ ಸ್ಥಳಕ್ಕೆ ಭೇಟಿ ಕೊಡಲಿ ಎಂದು ಆಗ್ರಹಿಸಿದರು. ಧರಣಿಯಲ್ಲಿ ಗಾಯಕ ಸದಾಶಿವ ಪಾಟೀಲ್, ಪ್ರಕಾಶಕ ಡಿ.ಎಂ.ಬಡಗೇರ, ಸಂಚಾಲಕ ಮಲ್ಲಿಕಾರ್ಜುನ ಬಿ. ಗೋನಾಳ, ಮಹಾಂತೇಶ ಕೊತಬಾಳ, ಕಾವ್ಯ ಗಡಾದ, ನಾಗರತ್ನಾ ಮಾದಿನೂರು, ಮಾನವ ಬಂಧುತ್ವ ವೇದಿಕೆಯ ಭೀಮಪ್ಪ ಹವಳಿ, ರಂಗಕರ್ಮಿ ಲಕ್ಷ್ಮಣ ಪಿರಗಾರ, ನಟರಾಜ ಸವಡಿ, ಕೋಟೇಶ ಸಾಣಾಪುರ, ಶರಣ ಬಿ. ಒಜನಹಳ್ಳಿ, ರಾಜಶೇಖರ ಏಳಬಾಬಿ, ಮಹಾದೇವಪ್ಪ ಮಾವಿನಮಡು, ಮುಖ್ಯರಾಯಚೂರು, ಶಿವಪ್ಪ ಜಲ್ಲೆ, ಶಿವಪ್ಪ ಹಲಗೇರಿ, ಅನುಕುಮಾರ, ಬಸವರಾಜ ಹೊಗಾರ, ಯಮನೂರಪ್ಪ ಹಾಲಳ್ಳಿ ಬಸಾಪು, ಗಾಳಪ್ಪ ಪೂಜಾರ ಹೂವಿನಾಳ, ಮಂಜುನಾಥ ಕವಲೂರು ಇನ್ನಿತರರು ಪಾಲ್ಗೊಂಡರು.

ಯೋಗ: ದೇಹ ಮತ್ತು ಮನಸ್ಸಿನ ಸಮತೋಲನದ ಮಂತ್ರ :ಶಾರದಾ ಘನಘಂಟಿ ಯೋಗ ದಿನಾಚರಣೆ ಸಂಭ್ರಮದಿಂದ ಆಚರಣೆ



ಅ.ಶ. ಸುದ್ದಿ ಕೊಪ್ಪಳ

ಕೊಪ್ಪಳ: ಭಾಗ್ಯನಗರದ ಅಡವಿ ಆಂಜನೇಯ ದೇವಸ್ಥಾನದ ಹತ್ತಿರ ಘನಘಂಟಿ ಘಂಡೇಶನ್ ಮತ್ತು ಮಹಿಳಾ ಧ್ವನಿ ಸಂಸ್ಥೆಯ ವತಿಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ.

ಅಮೂಲ್ಯ ಕೊಡುಗೆಯಾಗಿದ್ದು, ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಆರೋಗ್ಯವನ್ನು ವೃದ್ಧಿಸುವ ಸಾಧನವಾಗಿದೆ. ಯೋಗ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡುತ್ತದೆ. ನಿಯಮಿತ ಯೋಗಾಭ್ಯಾಸದಿಂದ ದೇಹವು ಸದೃಢವಾಗುವುದರ ಜೊತೆಗೆ ಮನಸ್ಸು ಶಾಂತವಾಗಿರುತ್ತದೆ. ಒತ್ತಡ, ಆತಂಕ ಮತ್ತು ಅನೇಕ ಆರೋಗ್ಯ ಸಮಸ್ಯೆಗಳನ್ನು ಕಡಿಮೆ ಮಾಡಲು ಯೋಗ ಸಹಕಾರಿಯಾಗಿದೆ. ಇಂತಹ ಕಾರ್ಯಕ್ರಮಗಳು ಆರೋಗ್ಯಕರ ಜೀವನಶೈಲಿಯನ್ನು ಬೆಳೆಸಲು ಪ್ರೇರಣೆ ನೀಡುವುದರಿಂದಾಗಿ ಸಮಾಜದಲ್ಲಿ ಆರೋಗ್ಯ ಮತ್ತು ಸೌಹಾರ್ದತೆಯನ್ನು ಉತ್ತೇಜಿಸುತ್ತವೆ ಎಂದು ತಿಳಿಸಿದರು ಘನಘಂಟಿ ಘಂಡೇಶನ್ ಮುಖ್ಯಸ್ಥರಾದ ಶಾರದಾ ಘನಘಂಟಿ ಮಾತನಾಡಿ ಯೋಗ ಕಾರ್ಯಕ್ರಮಗಳು ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗುತ್ತವೆ.

ಯೋಗದ ಮೂಲಕ ದೇಹದ ಆರೋಗ್ಯ ಕಾಪಾಡಿಕೊಳ್ಳುವುದರ ಜೊತೆಗೆ ಮನಸ್ಸಿನ ಏಕಾಗ್ರತೆ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸಬಹುದು. ಇಂತಹ ಕಾರ್ಯಕ್ರಮಗಳು ಯುವಜನರಲ್ಲಿ ಶಿಸ್ತು, ಸಹನೆ ಹಾಗೂ ಸೂಕ್ಷ್ಮಾತ್ಮಕ ಮನೋಭಾವವನ್ನು ಬೆಳೆಸುತ್ತವೆ. ಯೋಗದ ಮಹತ್ವವನ್ನು ಜನರಿಗೆ ತಲುಪಿಸುವುದರೊಂದಿಗೆ ಆರೋಗ್ಯಕರ ಮತ್ತು ಸಂತೋಷದ ಜೀವನ ನಡೆಸಲು ಪ್ರೇರಣೆ ನೀಡುವುದು ಈ ಕಾರ್ಯಕ್ರಮಗಳ ಮುಖ್ಯ ಉದ್ದೇಶವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಪ್ರಿಯದರ್ಶಿನಿ ಮುಂಡಗರಿಮಠ, ನಾಗರತ್ನಾ, ಬಿ.ಎನ್.ಹೊರಪೇಟೆ, ಬಸವರಾಜ್ ಬೆಲ್ಲದ ಹಾಗೂ ಮತ್ತಿರರು ಉಪಸ್ಥಿತಿ ಇದ್ದು ಸಾಮೂಹಿಕ ಯೋಗ ಮಾಡಿ ಮಾಹಿತಿ ಪಡೆದುಕೊಂಡರು. ಕಾರ್ಯಕ್ರಮದಲ್ಲಿ ವಿದ್ಯಾ ಸರಸ್ವತಿ ಟ್ರೂಷ್ ಸೆಂಟರ್ ನ ವಿದ್ಯಾರ್ಥಿಗಳು ಮತ್ತು ಪಾಲಕರು ಮತ್ತಿರರು ಉಪಸ್ಥಿತಿ ಇದ್ದರು.

ಪುರಸಭೆಯಲ್ಲಿ ಸರ್ವಾಧಿಕಾರ ಧೋರಣೆ : ದೂರು

ಅ.ಶ. ಸುದ್ದಿ ಕಾರಟಗಿ

ಕಾರಟಗಿ: ಇಲ್ಲಿನ ಪುರಸಭೆಯಲ್ಲಿ ಅಧಿಕಾರಿಗಳ ಸರ್ವಾಧಿಕಾರ ಆಡಳಿತದ ಧೋರಣೆ, ಸರ್ಕಾರದ ನಿಯಮಾವಳಿಗಳ ಆಡಳಿತ ನಡೆಯುತ್ತಿದೆ ಎಂದು ಆರೋಪಿಸಿ ಪುರಸಭೆಯ ಸದಸ್ಯ ಸಂಗನಗೌಡ ಅವರು, ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ. ಈ ಕುರಿತು ಅಧಿಕಾರಿಗಳ ವರ್ತನೆಯನ್ನು ಖಂಡಿಸಿದ್ದಾರೆ. ಪುರಸಭೆ ಮುಖ್ಯಾಧಿಕಾರಿ ಸಾಬಣ್ಣ ಕಟ್ಟಕಾರ್ ಅಧಿಕಾರ ವಹಿಸಿಕೊಂಡ ನಂತರ ನಿತ್ಯ ಒಂದಲ್ಲ ಒಂದು ಸುದ್ದಿಯಲ್ಲಿರುತ್ತಾರೆ. ಈಗಷ್ಟೇ ಕೆಲವು ದಿನಗಳ ಒಂದೆ ಪುರಸಭೆಯ ಅಧ್ಯಕ್ಷ ಮಂಜುನಾಥ ಮೇಗೂರು ಅವರ ವಿರುದ್ಧ, ಸಾರ್ವಜನಿಕವಾಗಿ ಅಸಂವಿಧಾನಿಕ ಪದಗಳನ್ನು ಬಳಸಿ, ಇಲಾಖೆಯ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ. ಕೆಲವು ಸಂಘ, ಸಂಸ್ಥೆಗಳು ಹಾಗೂ ಹಲವು ಸಿಬ್ಬಂದಿಗಳು ಜೊತೆಗೂಡಿ ಪುರಸಭೆಯ ಮುಂಭಾಗದಲ್ಲಿ ಪೆಂಡೆಲ್ ಹಾಕಿ ಹೋರಾಟ ಮಾಡಿದ್ದರು. ಪುರಸಭೆಯ



ಮ್ಯಾನೇಜರ್ ಆರೋಗ್ಯ ನಿರೀಕ್ಷೆಕರು, ಕ್ಲಾರ್ಕ್ ಸೇರಿದಂತೆ ಇಡೀ ಪುರಸಭೆಯ ಹಿರಿಯ ಕಿರಿಯ ಅಧಿಕಾರಿಗಳು ಕಾನೂನು ನಿಯಮ ಉಲ್ಲಂಘನೆ ಮಾಡಿದ್ದು, ನಿಯಮ ಬಾಹಿರವಾಗಿ ಪುರಸಭೆಯ ಅಧ್ಯಕ್ಷರ ವಿರುದ್ಧದ ಹೋರಾಟದಲ್ಲಿ ಭಾಗಿಯಾಗಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಪುರಸಭೆಯ ಗೌರವ ಮತ್ತು ಘನತೆ ಇಲಾಖೆಯ



ಬಂದ ಪ್ರತಿಯಾಗಿದೆ..!? ಈ ಕುರಿತು ಪುರಸಭೆಯ ಸದಸ್ಯ ಸಂಗನಗೌಡ ಇವರು ಪುರಸಭೆಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಲಿಖಿತ ದೂರು ನೀಡಿದ್ದಾರೆ. ಎಸ್ ಐ ಆರ್ ಮತದಾರರ ವಿಶೇಷ ಪರಿಷ್ಕರಣೆಯನ್ನು ಸರ್ಕಾರವೇ ಸಮರ್ಪಿಸಿದೆ. ಯಾವೊಬ್ಬ ಅರ್ಹ ಮತದಾರ ಮತದಾನದಿಂದ ವಂಚಿತಗೊಳ್ಳಬಾರದು ಹಾಗೂ ಯಾವುದೇ ಒಬ್ಬ ಅನರ್ಹ ಮತದಾರ ಮತದಾನ ಯಾದಿಯಲ್ಲಿ ಇರಕೂಡದು ಎನ್ನುವ ಧೈಯದೊಂದಿಗೆ ಮತದಾರರ ವಿಶೇಷ ಪರಿಷ್ಕರಣೆಯ ಕುರಿತು ಬಿ ಎಲ್ ಟಿ ಮತ್ತು ಬಿ

ಎಲ್ ಎ ವಿಶೇಷ ಕಾರ್ಯಗಾರವನ್ನು ಕೂಡ ಹಮ್ಮಿಕೊಳ್ಳಲಾಗುತ್ತಿದೆ. ಆದರೆ ಕಾರಟಗಿ ಪುರಸಭೆಯ ಮುಖ್ಯ ಅಧಿಕಾರಿ ಎಸ್‌ಐಆರ್ ನ್ನು ವಿರೋಧಿಸುವ ಸಂಘ ಸಂಸ್ಥೆಗಳಿಗೆ ಪುರಸಭೆಯ ಸರ್ಕಾರಿ ಸಭಾಂಗಣವನ್ನು ಬಳಸಲು ಅವಕಾಶಕಟ್ಟಿ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ. ಮುಖ್ಯಾಧಿಕಾರಿಯ ಈ ನಡೆ ಸರ್ವಾಧಿಕಾರ ಧೋರಣೆಯನ್ನು ಸಾಬೀತುಪಡಿಸುವಂತಾಗಿದೆ. ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿ ಇಷ್ಟ ಬಂದ ಹಾಗೆ ಆಡಳಿತ ನಡೆಸುತ್ತಿದ್ದಾರೆ. ಇವರಿಂದ ಜನರು ಪಾರದರ್ಶಕ ಆಡಳಿತ ನಿರೀಕ್ಷಿಸುವುದು ಸಾಧ್ಯವಿಲ್ಲ. ಆದ್ದರಿಂದ ಕೂಡಲೇ ಪುರಸಭೆಯ ಮುಖ್ಯಾಧಿಕಾರಿ ಸಾಬಣ್ಣ ಕಟ್ಟಕಾರ್ ಇವರ ವಿರುದ್ಧ ಶಿಸ್ತು ಕ್ರಮ ಕೈಗೊಂಡು ಕಾರಟಗಿ ಪಟ್ಟಣದ ಸಾರ್ವಜನಿಕರ ಹಿತ ಶಕ್ತಿಯನ್ನು ಕಾಪಾಡುವಂತೆ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.

ಬಲ್ಲೋಟ ವಿರುದ್ಧ ಧರಣಿ : 335ನೇ ದಿನ ಪೂರ್ಣ

ಸಿಎಂ ಕಾರ್ಯಕ್ರಮ 'ಕ್ರಿಸ್ಟೋ ಗೇಟ್'ಗೆ ಮಾತ್ರ ಸೀಮಿತವಾಗಿರಲಿ: ಶಂಭುಲಿಂಗಪ್ಪ

ಅ.ಶ. ಸುದ್ದಿ ಕೊಪ್ಪಳ

ಕೊಪ್ಪಳ: ತುಂಗಭದ್ರಾ ನೀರು ಬಳಸಿಕೊಂಡು ತಾಲೂಕಿನ ಎಲ್ಲಾ ಗ್ರಾಮಗಳಿಗೆ ಏತ ನೀರಾವರಿ ಪ್ರಯೋಜನ ಪಡೆರಬಹುದಿತ್ತು ಎಂದು ನಿವೃತ್ತ ಉಪನ್ಯಾಸಕ ಶಂಭುಲಿಂಗಪ್ಪ ಹರಗೆರೆ ಧರಣಿ ನಿರತರನ್ನು ಉದ್ದೇಶಿಸಿ ಮಾತನಾಡಿದರು.

ನಗರಸಭೆ ಆವರಣದಲ್ಲಿ 235 ದಿನಗಳಿಂದ ಕೊಪ್ಪಳ ಜಿಲ್ಲಾ ಬಜಾವೋ ಆಂದೋಲನ ಸಮಿತಿ ಹಾಗೂ ಪರಸರ ಹಿತರಕ್ಷಣಾ ವೇದಿಕೆಯ ಜಂಟಿ ನೇತೃತ್ವದಲ್ಲಿ ಅವಳಿ ನಗರದ ಭವಿಷ್ಯ ಮಂಕಾಗಿಸಲು 54 ಸಾವಿರ ಕೋಟಿ ಬೃಹತ್ ಬಂಡವಾಳ ಹೂಡಲು ಮುಂದಾದ ಬಲ್ಲೋಟ ಬಿಎಸ್ಪಿಎಲ್ ವಿರೋಧಿಸಿ, ಬಲ್ಲೋಟ ಐಎಎಸ್ಎಲ್ ಅಕ್ರಮವಾಗಿ ವಶಪಡಿಸಿಕೊಂಡ ನಗರ ಹತ್ತಿರದ 44.35ಎಕರೆ ಬಸಾಪುರ ಕೆರೆಯನ್ನು ಹೈಕೋರ್ಟ್ ಆದ- 'ಶದಂತ ಜನ, ಜಾನುವಾರು ನೀರು ಕುಡಿಯಲು

ಅ.ಶ. ಸುದ್ದಿ ಧಾರವಾಡ

ಧಾರವಾಡ: ಸಂಘಗಳು ಸಂಘದ ಸದಸ್ಯರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ಜಾರಿಗೆ ತರುವುದರ ಜೊತೆಗೆ ಸಂಘ ಲಾಭದ ಹಾದಿಯಲ್ಲಿ ನಡೆರಬೇಕು. ಈ ಎರಡನ್ನು ಸಮದೂಗಿಸಲು ಸರ್ವ ಸದ್ಭಾವದ ಸಹಕಾರ ಅಗತ್ಯ. ಸಹಕಾರವೇ ಸಂಘದ ಮೂಲ ಧೈಯವಾಗಲಿ ಎಂದು ಧಾರವಾಡ ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣ ಸದಲಗಿ ಹೇಳಿದರು.

ಅವರು ನಗರದ ಧಾರವಾಡ ಗ್ರಾಮೀಣ ವಲಯದ ಗುರುಭವನದಲ್ಲಿ ನಡೆದ ಧಾರವಾಡ ತಾಲೂಕಾ ಸರಕಾರಿ ಪ್ರೌಢಶಾಲಾ ನೌಕರರ ಪತ್ನಿ ಬೆಳಸುವ ಸಹಕಾರಿ ಸಂಘ(ರಿ) ದ ಹದಿಮೂರನೆ ಸರ್ವ ಸದಸ್ಯರ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಾ ಸಂಘ ಬೆಳೆಯಲು ಸಂಘದ ಆಡಳಿತ ಮಂಡಳಿ ಕಾರ್ಯಪ್ರವೃತ್ತಿ, ಸದಸ್ಯರ ಸಹಕಾರ ಎರಡೂ ಮುಖ್ಯ. ಸಹಕಾರ ಸಂಗದಲ್ಲಿ ಸದಸ್ಯರ ಹಿತವೇ ಮುಖ್ಯವಾಗಿರಬೇಕು. ಸಂಘದ ಸದಸ್ಯರು ಕೂಡಾ ಸಹಕಾರಿ ಸಂಘದ ನಿಯಮಗಳನ್ನು ಅರಿತು ಹಣ ತೊಡಗಿಸಬೇಕು. ಧಾರವಾಡ ಪ್ರೌಢ ಶಾಲಾ ನೌಕರರ ಸಂಘ ಈ ನಿಟ್ಟಿನಲ್ಲಿ ಉತ್ತಮ ಕಾರ್ಯ

ಮಾಡುತ್ತಿದ್ದು ಅದರ ಪರಿಣಾಮವೇ ಸಂಘ ಎ ಶ್ರೇಣಿ ಪಡೆದುಕೊಂಡಿದೆ ಎಂದರು. ನಿವೃತ್ತ ಕೆ.ಸಿ.ಸಿ ಬ್ಯಾಂಕ್ ಅಡೀಟ್ ಅಧಿಕಾರಿ ವೆಂಕಟೇಶ ತೇಲಗಾರ ಅವರು ಪ್ರಸ್ತುತ ವರ್ಷದ ಅಡಾವೆ ಪತ್ರಿಕೆ ಕುರಿತು ವಿವರವಾಗಿ ಚರ್ಚಿಸಿದರು. ಮುಖ್ಯ ಅತಿಥಿಗಳಾದ ಜಿಲ್ಲಾ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷರಾದ ನಾರಾಯಣ ಭಜಂತ್ರಿ ಮಾತನಾಡಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಸೊಸಾಯಿಟಿ ಅಧ್ಯಕ್ಷರಾದ ಎಂ.ಕೆ ಕುರಕುರಿ ಈ ಸಂಘವು 2013 ರಲ್ಲಿ ಪ್ರಾರಂಭವಾಗಿದ್ದು

ಸೃಷ್ಟಿಕ್ಕೆ ಭೇಟಿ ಕೊಡಲಿ ಎಂದು ಆಗ್ರಹಿಸಿದರು. ಧರಣಿಯಲ್ಲಿ ಗಾಯಕ ಸದಾಶಿವ ಪಾಟೀಲ್, ಪ್ರಕಾಶಕ ಡಿ.ಎಂ.ಬಡಿಗೇರ, ಸಂಕಾಲಕ ಮಲ್ಲಿಕಾರ್ಜುನ ಬಿ. ಗೋನಾಳ, ಮಹಾಂತೇಶ ಕೊತಬಾಳ, ಕಾವ್ಯಾ ಗಡಾದ, ನಾಗರತ್ನಾ ಮಾದಿನೂರು, ಮಾನವ ಬಂಧುತ್ವ ವೇದಿಕೆಯ ಭೀಮಪ್ಪ ಹವಳಿ, ರಂಗಕರ್ಮಿ ಲಕ್ಷ್ಮಣ ಪಿರಗಾರ, ನಟರಾಜ ಸವಡಿ, ಕೋಟೇಶ ಸಾಣಾಪುರ, ಶರಣು ಬಿ. ಓಜನಹಳ್ಳಿ, ರಾಜೇಶ್ವರಿ ಏಳುಬಾವಿ, ಮಹಾದೇವಪ್ಪ ಮಾವಿನಮಡು, ಮುಖ್ಯಲ್ ರಾಯಚೂರು, ಶಿವಪ್ಪ ಜಲ್ಲಿ, ಶಿವಪ್ಪ ಹಲಗೇರಿ, ಅನುಕುಮಾರ, ಬಸವರಾಜ ಹೂಗಾರ, ಯಮನೂರಪ್ಪ ಹಾಲಳ್ಳಿ ಬಸಾಪು., ಗಾಳಪ್ಪ ಪೂಜಾರಿ ಹೂವಿನಾಳ, ಮಂಜುನಾಥ ಕವಲೂರು ಇನ್ನಿತರರು ಪಾಲ್ಗೊಂಡರು.

1ನೇ ಘಟಿಂದ....

ಕಾರ್ಯಕರ್ತರು ಮಾತನಾಡಲು ಬಿಡದೆ ಡಿಕೆ ಡಿಕೆ ಎಂದು ಕೂಗಿ ಇಡೀ ಕಾರ್ಯಕ್ರಮವನ್ನು ಹಾಳು ಮಾಡಿದರು. ಈಗ ಕೇಂದ್ರ ಸರ್ಕಾರದ ಮೇಲೆ ಗೂಬೆ ಗೂರಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಸಂಚಾರ ದಟ್ಟಣೆಯಿಂದ ತೊಂದರೆಯಾಗಿದೆ ಎಂದು ಸ್ವತಃ ವಿದ್ಯಾರ್ಥಿಗಳು ಮತ್ತು ಪೋಷಕರೇ ದೂ ರಿದ್ದಾರೆ. ಭಾನುವಾರ ಏನೆಲ್ಲ ಅದ್ವಾನ ಆಗಿದೆಯೋ ಅದಕ್ಕೆ ಕಾಂಗ್ರೆಸ್ ಕಾರಣ ಎಂದು ಆಪಾದಿಸಿದರು. ನಮ ಪಕ್ಷದ ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ ಮತ್ತು ನಾನು ದೆಹಲಿಗೆ ತೆರಳುತ್ತಿದ್ದೇವೆ. ನಾಳೆ ಮಧ್ಯಾಹ್ನ 12 ಗಂಟೆಗೆ ರಾಷ್ಟ್ರೀಯ ಅಧ್ಯಕ್ಷರು ಸಮಯ ಕೊಟ್ಟಿದ್ದಾರೆ. ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ ಎಂದು ಹೇಳಿದರು. ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಮೋಸ ಮಾಡಿದ್ದಾರೆ. ನಮಗೆ ಸುಳಿವು ಸಿಕ್ಕಿದೆ. ಯಾರ್ಯಾರು ಅಡ್ಡ ಮತದಾನ ಮಾಡಿದ್ದಾರೆ ಎಂಬ ಮಾಹಿತಿ ಬಗ್ಗೆ ಇನ್ನು ಖಚಿತ ಆಗಿಲ್ಲ. ಪುಕ್ಕಟೆಯಾಗಿ ಆಗಿ ಯಾರೂ ಅಡ್ಡ ಮತದಾನ ಮಾಡಿಲ್ಲ. ಸ್ವಂತ ಅಭಿವೃದ್ಧಿ ಮಾಡುವುದಕ್ಕೆ ದುಡ್ಡು ತೆಗೆದುಕೊಂಡಿದ್ದಾರೆ ಎಂದು ದೂರಿದರು. ಧರ್ಮಸ್ಥಳದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆಗೆ ಪಕ್ಷದಲ್ಲಿ ವಿರೋಧ ವಿಚಾರವಾಗಿ ಮಾತನಾಡಿದ ಅವರು, ಧರ್ಮಸ್ಥಳವನ್ನು ರಾಜಕೀಯವಾಗಿ ಬಳಸುವುದು ಬೇಡ ಎಂಬುದು ಎಲ್ಲರ ಅಭಿಪ್ರಾಯ ಇದೆ. ಈ ಕುರಿತು ದೆಹಲಿಯಲ್ಲಿ ವಿಜಯೇಂದ್ರ ಜೊತೆ ಮಾತಾಡುತ್ತೇನೆ ಎಂದರು. ಕುದುರೆ ವ್ಯಾಪಾರ ಮಾಡಿದ ಕಾಂಗ್ರೆಸ್‌ನವರು ನಾವು ಮಾಡಿಲ್ಲ ಎಂದು ಹೇಳಲಿ. ಇದನ್ನು ನಾವು ಆಪರೇಷನ್ ಹಸ್ತ ಎಂದು ಕರೆಯಬೇಕಾ? ಎಂದು ಪ್ರಶ್ನಿಸಿದರು. ಪಂಚಾಯತ್ ಮಟ್ಟಕ್ಕೆ ಗ್ಯಾರಂಟಿ ಅನುಷ್ಠಾನ ಸಮಿತಿಗಳ ವಿಸ್ತರಣೆ ವಿಚಾರವಾಗಿ, ಈಗಾಗಲೇ 20-30 ಲಕ್ಷದ ಗ್ಯಾರಂಟಿ ಸ್ಕೀಮ್ ರದ್ದು ಮಾಡಲು ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ. ಮೇಲ್ಮೋಟಕ್ಕೆ ರದ್ದು ಮಾಡುವುದಿಲ್ಲ ಅನುತ್ತಿದ್ದಾರೆ. ಗ್ಯಾರಂಟಿ ಅನುಷ್ಠಾನ ಸಮಿತಿಗಳೇ ನಾಲಾಯಕ್. ಇನ್ನು ಪಂಚಾಯತ್ ಮಟ್ಟಕ್ಕೆ ತೆಗೆದುಕೊಂಡು ಹೋದರೆ 300-400 ಕೋಟಿ ಇವರೇ ತಿಂದು ಹಾಕುತ್ತಾರೆ ಎಂದು ಟೀಕಿಸಿದರು.

‘ವಚನಾಮೃತ’

|| ಕಬ್ಬದ ಸೊಗವು ಎಲ್ಲೆಲ್ಲೂ ಹಬ್ಬಿದೊಡೆ ಹಬ್ಬದ್ವಾತಾವರಣ ಮನದೊಳು ಕಾಣಾ! ||

|| ಸುಗ್ಗಿಯ ಸೊಗದಂತೆ ಕಬ್ಬಗಣ್ ಮೈ ಮನ ಪುಳಕಗೊಳಿಪುದು ಸತ್ಯವಾಣಿ!! ||



ವಾಣಿ ಭಂಡಾರಿ.

ಸಹಕಾರವೇ ಸಂಘದ ಮೂಲ ಧೈಯವಾಗಲಿ : ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣ ಸದಲಗಿ

ಅ.ಶ. ಸುದ್ದಿ ಧಾರವಾಡ

ಧಾರವಾಡ: ಸಂಘಗಳು ಸಂಘದ ಸದಸ್ಯರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ಜಾರಿಗೆ ತರುವುದರ ಜೊತೆಗೆ ಸಂಘ ಲಾಭದ ಹಾದಿಯಲ್ಲಿ ನಡೆರಬೇಕು. ಈ ಎರಡನ್ನು ಸಮದೂಗಿಸಲು ಸರ್ವ ಸದ್ಭಾವದ ಸಹಕಾರ ಅಗತ್ಯ. ಸಹಕಾರವೇ ಸಂಘದ ಮೂಲ ಧೈಯವಾಗಲಿ ಎಂದು ಧಾರವಾಡ ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣ ಸದಲಗಿ ಹೇಳಿದರು.

ಅವರು ನಗರದ ಧಾರವಾಡ ಗ್ರಾಮೀಣ ವಲಯದ ಗುರುಭವನದಲ್ಲಿ ನಡೆದ ಧಾರವಾಡ ತಾಲೂಕಾ ಸರಕಾರಿ ಪ್ರೌಢಶಾಲಾ ನೌಕರರ ಪತ್ನಿ ಬೆಳಸುವ ಸಹಕಾರಿ ಸಂಘ(ರಿ) ದ ಹದಿಮೂರನೆ ಸರ್ವ ಸದಸ್ಯರ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಾ ಸಂಘ ಬೆಳೆಯಲು ಸಂಘದ ಆಡಳಿತ ಮಂಡಳಿ ಕಾರ್ಯಪ್ರವೃತ್ತಿ, ಸದಸ್ಯರ ಸಹಕಾರ ಎರಡೂ ಮುಖ್ಯ. ಸಹಕಾರ ಸಂಗದಲ್ಲಿ ಸದಸ್ಯರ ಹಿತವೇ ಮುಖ್ಯವಾಗಿರಬೇಕು. ಸಂಘದ ಸದಸ್ಯರು ಕೂಡಾ ಸಹಕಾರಿ ಸಂಘದ ನಿಯಮಗಳನ್ನು ಅರಿತು ಹಣ ತೊಡಗಿಸಬೇಕು. ಧಾರವಾಡ ಪ್ರೌಢ ಶಾಲಾ ನೌಕರರ ಸಂಘ ಈ ನಿಟ್ಟಿನಲ್ಲಿ ಉತ್ತಮ ಕಾರ್ಯ



ಮಾಡುತ್ತಿದ್ದು ಅದರ ಪರಿಣಾಮವೇ ಸಂಘ ಎ ಶ್ರೇಣಿ ಪಡೆದುಕೊಂಡಿದೆ ಎಂದರು. ನಿವೃತ್ತ ಕೆ.ಸಿ.ಸಿ ಬ್ಯಾಂಕ್ ಅಡೀಟ್ ಅಧಿಕಾರಿ ವೆಂಕಟೇಶ ತೇಲಗಾರ ಅವರು ಪ್ರಸ್ತುತ ವರ್ಷದ ಅಡಾವೆ ಪತ್ರಿಕೆ ಕುರಿತು ವಿವರವಾಗಿ ಚರ್ಚಿಸಿದರು. ಮುಖ್ಯ ಅತಿಥಿಗಳಾದ ಜಿಲ್ಲಾ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷರಾದ ನಾರಾಯಣ ಭಜಂತ್ರಿ ಮಾತನಾಡಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಸೊಸಾಯಿಟಿ ಅಧ್ಯಕ್ಷರಾದ ಎಂ.ಕೆ ಕುರಕುರಿ ಈ ಸಂಘವು 2013 ರಲ್ಲಿ ಪ್ರಾರಂಭವಾಗಿದ್ದು

ಎಸ್ ಎಸ್ ಎಲ್ ಸಿ ಯಲ್ಲಿ ಉತ್ತಮ ಅಂಕದ ಪಡೆದ ಸಂಘದ ಸದಸ್ಯರ ಮಕ್ಕಳಾದ ಆತ್ಮಾನಂದ ಪಾಟೀಲ, ನಿಧಾ ಬಡೇಖಾನವರ, ಸಂಕೇಶ ಹೊಳೆಅಲೂರ, ಸನತ್ ಸವಾಯಿ, ದಿತಾ ಪಾಟೀಲ, ಮೊಹದ್ ಬೇಣ್ಣಿ, ವಿದ್ಯಾ ಬಳಬಟ್ಟಿ, ವೈಷ್ಣವ ಉದಮೇಶಿ, ಜಾಹ್ನವಿ ತುಂಗಳ, ಸಮ್ಯಕ್ ಕುರಕುರಿ, ವೈಭವ ಕುರಕುರಿ, ವಸುಧಾ ವಾಸನದ ಇವರನ್ನು ಪಿ.ಯು.ಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಸಂಘದ ಸದಸ್ಯರ ಮಕ್ಕಳಾದ ಮನೀಷ್ ಬಂಡಿ, ಸಹನಾ ತುಂಗಳ, ಮುಕೇಶ ಹೊಳ್ಳಾ, ಶ್ರೀಯಾ ಕುಲಕರ್ಣಿ, ಶ್ರೀಪೂರ್ಣ ದೇಶಪಾಂಡೆ, ಸಮರ್ಥ ಕೇದಾರವಿ, ರಜನೀಶ ಶಿರಾಳಶೆಟ್ಟಿ, ಚಿನ್ಮಯ ಪಟ್ಟಣಶೆಟ್ಟಿ , ಸುಶಿತಾ ಲಗಮಣ್ಣವರ ಇವರಿಗೆ ಸಂಘದ ವತಿಯಿಂದ ಸನ್ಮಾನಿಸಲಾಯಿತು. ವೇದಿಕೆ ಮೇಲೆ ಪ್ರಭಾಕರ ಲಗಮಣ್ಣನವರ, ಎಸ್ .ವಿ ಸಂತಿ , ಪ್ರಕಾಶ ಭೂತಲ, ಸುದರ್ಶನ ಪಾಟೀಲ, ಎಂ.ವಾಲ್ಮಾ ಪಾಟೀಲ, ರೇಖಾ ಜೋಶಿ ಮೊದಲಾದವರು ಉಪಸ್ಥಿತರಿದ್ದರು. ನಿರ್ದೇಶಕರಾದ ಮಂಜುನಾಥ ಮುನೇಶ್ವರನವರ ಠರಾವು ಮಂಡಿಸಿದರು. ಎಂ.ಎ ಪಾಟೀಲ ಸ್ವಾಗತಿಸಿದರು. ಲೇಖಕ ರಂಗನಾಥ ವಾಲ್ಮೀಕಿ ನಿರೂಪಿಸಿದರು. ಉಪಾಧ್ಯಕ್ಷರಾದ ರಾಜು ನಾಯಕ ವಂದಿಸಿದರು.

ಯೋಗಾಭ್ಯಾಸ ಒಂದು ದಿನಕ್ಕೆ ಸೀಮಿತ ಬೇಡ, ನಿರಂತರವಾಗಿರಲಿ :ಜಿಲ್ಲಾಧಿಕಾರಿ ಡಾ. ಕೆ.ಎನ್ ಅನುರಾಧ



ಅ.ಶ. ಸುದ್ದಿ ದೇಶಿನಹಳ್ಳಿ

ದೇವನಹಳ್ಳಿ: ಯೋಗಾಭ್ಯಾಸ ಒಂದು ದಿನಕ್ಕೆ ಸೀಮಿತ ಬೇಡ, ನಮ್ಮ ಜೀವನದಲ್ಲಿ ದಿನಪ್ರತಿ ಯೋಗಾಭ್ಯಾಸ ಅಳವಡಿಸಿಕೊಳ್ಳಬೇಕು. ಇದರಿಂದ ದೈಹಿಕ ಸದೃಢ ಹಾಗೂ ಮಾನಸಿಕ ಆರೋಗ್ಯ ವೃದ್ಧಿಸಿಕೊಳ್ಳಲು ಸಾಧ್ಯವಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ.ಎನ್. ಅನುರಾಧ ಅವರು ತಿಳಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಕರ್ಷೇರಿ ಇವರ ವತಿಯಿಂದ ದೇವನಹಳ್ಳಿ ಟಾನ್ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ವಿವಿಧ ಯೋಗಾಸನ ಮಾಡುವ ಮೂಲಕ ಜಿಲ್ಲಾಧಿಕಾರಿ ಅವರು



ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದರು. ಯೋಗಾಭ್ಯಾಸ ನಮ್ಮ ಜೀವನದ ಅಮಿಷವಾಗಿ ಅಂಗವಾಗಿ ಮಾಡಿಕೊಳ್ಳಬೇಕು. ನಮ್ಮ ಇಂದಿನ ಆರೋಗ್ಯವೇ ವೃದ್ಧಾಪ್ಯ ಜೀವನದವರೆಗೂ ಉತ್ತಮವಾಗಿ ಇರಿಸಿಕೊಳ್ಳಲು ಪ್ರತಿನಿತ್ಯ ಬೆಳಿಗ್ಗೆ ಒಂದು ಗಂಟೆ ಯೋಗಾಭ್ಯಾಸಕ್ಕಾಗಿ ಸಮಯ ಮೀಸಲಿಡಬೇಕು. ಇದರೊಂದಿಗೆ ನಮ್ಮ ಮುಂದಿನ ಪೀಳಿಗೆಗೂ ಯೋಗಾಭ್ಯಾಸ ಹೇಳಿಕೊಟ್ಟು ಒಳ್ಳೆಯ ಆರೋಗ್ಯ ಕಾಪಾಡಿಕೊಳ್ಳಲು ಅರಿವು ಮೂಡಿಸಬೇಕು ಎಂದು ಕರೆ ನೀಡಿದರು. ನಮ್ಮ ದಿನದ 24 ಗಂಟೆಯೂ ಸ್ಥಿರ ಮನಸ್ಸು, ಕೆಲಸ ಕಾರ್ಯಗಳಲ್ಲಿ ಉಲ್ಲಾಸ ತುಂಬುವ ಬಲವಾಗಿ ರಕ್ತಿ ಯೋಗಕ್ಕಿದೆ. ಮಕ್ಕಳು ಚಿಕ್ಕ ವಯಸ್ಸಿನಲ್ಲೇ

ಯೋಗಾಭ್ಯಾಸದ ವಿವಿಧ ಆಸನಗಳನ್ನು ಕರಗತ ಮಾಡಿಕೊಂಡು ರಾಜ್ಯ ರಾಷ್ಟ್ರ ಹಾಗೂ ಅಂತರಾಷ್ಟ್ರ ಮಟ್ಟದ ವರೆಗೆ ಯೋಗಾಭ್ಯಾಸದ ಸಾಧನೆ ಮಾಡಲು ಅದ್ಭುತ ಅವಕಾಶಗಳಿದ್ದು, ಸದುಪಯೋಗ ಪಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿ ಕಿವಿ ಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಶಿವಕುಮಾರ್, ಜಿಲ್ಲಾ ಆಯುಷ್ ಅಧಿಕಾರಿ ಕೆ.ಟಿ ಅಶ್ವಿನಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆರೋಗ್ಯಾಧಿಕಾರಿ ಲಕ್ಷ್ಮ ಕೃಷ್ಣ ರೆಡ್ಡಿ, ಜಿಲ್ಲಾ ಯೋಜನಾ ನಿರ್ದೇಶಕ ವಿಠಲ್ ಕಾಪ್ಪ, ದೇವನಹಳ್ಳಿ ತಹಶೀಲ್ದಾರ್ ಅನಿಲ್, ಆಯುಷ್ ವೈದ್ಯಾಧಿಕಾರಿಗಳಾದ ಡಾ. ಮಿರುಯಾ ತಸ್ವೀನ್, ಡಾ. ವಿಜಯಲಕ್ಷ್ಮಿ, ಡಾ. ಲಲಿತಾ, ಡಾ. ಸೈಯದ್ ಮುಷ್ತಾಕ್, ಡಾ. ಲಕ್ಷ್ಮೀ ಚರಿತ, ಡಾ. ಸೋಮೇಶ್‌ಖರ್, ಡಾ. ಹನುಮಂತರೆಡ್ಡಿ, ಡಾ. ಅಂಬಿಕಾ, ಡಾ. ಶೈಲಜ, ಅಧೀಕ್ಷಕರಾದ ರಾಘವೇಂದ್ರ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿಗಳು, ಯೋಗ ತರಬೇತಿದಾರರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗಿಯಾಗಿದ್ದರು.

ಸಂಘರ್ಷ ಅಂತ್ಯಕ್ಕೆ ಇರಾನ್-ಅಮೆರಿಕ ಒಪ್ಪಿಗೆ

ಅ.ಶ. ಸುದ್ದಿ ಜಿನೇವಾ

ಜಿನೇವಾ: ಕಳೆದ ಹಲವು ದಿನಗಳಿಂದ ನಡೆಯುತ್ತಿದ್ದ ಸಂಘರ್ಷ ಕೊನೆಗಾಣಿಸಲು ಅಮೆರಿಕ ಮತ್ತು ಇರಾನ್ 60 ದಿನಗಳ ಮಾರ್ಗಸೂಚಿ ಜಾರಿ ಮಾಡಲು ಒಪ್ಪಿಕೊಂಡಿದ್ದು ಮಧ್ಯಸ್ಥಿಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ರಾಜಕೀಯ ಮೇಲ್ವಿಚಾರಣೆ ಮತ್ತು ನಿರ್ದೇಶನ ನೀಡುವ ಉನ್ನತ ಮಟ್ಟದ ಸಮಿತಿ ಸ್ಥಾಪಿಸಲು ಒಪ್ಪಿಕೊಂಡಿವೆ.

ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ನಡೆದ ಉನ್ನತ ಮಟ್ಟದ ಮಾತುಕತೆಗಳ ನಂತರ ಅಂತಿಮ ಶಾಂತಿ ಒಪ್ಪಂದ ತಲುಪುವ ಗುರಿ ಹೊಂದಿರುವ 60 ದಿನಗಳ ಚೌಕಟ್ಟಿನ ಮಾರ್ಗಸೂಚಿಗೆ ಅಮೆರಿಕ ಮತ್ತು ಇರಾನ್ ಒಪ್ಪಿಕೊಂಡಿವೆ ಎಂದು ಕತಾರ್ ಮತ್ತು ಪಾಕಿಸ್ತಾನ ಘೋಷಿಸಿದ್ದು ಈ ಮೂಲಕ ಅಮೆರಿಕ ಮತ್ತು ಇರಾನ್ ನಡುವಿನ ಹೊಸ ರಾಜತಾಂತ್ರಿಕ ಒತ್ತಡ ಹೊಸ ಹಂತ ಪ್ರವೇಶಿಸಿದೆ. ಪರಮಾಣು ಸಂಬಂಧಿತ ವಿಷಯಗಳ ಮೇಲೆ ಕೇಂದ್ರೀಕರಿಸಿದ ಪ್ರತ್ಯೇಕ ಕಾರ್ಯ ಗುಂಪುಗಳನ್ನು ಮುನ್ನಡೆಸುವ ಮುಖ್ಯ ಸಮಾಲೋಚಕರಿಂದ ಸಮಿತಿ ನಿಯಮಿತ ಮೇಲ್ವಿಚಾರಣೆ ಮಾಡಲಿದೆ ಎನ್ನಲಾಗಿದೆ.

“ಇಸ್ಲಾಮಾಬಾದ್ ತಿಳಿವಳಿಕೆ ಒಪ್ಪಂದ ಅಡಿಯಲ್ಲಿ ಮೊದಲ ಸುತ್ತಿನ ಚರ್ಚೆಗಳು ಬರ್ಗನ್‌ಸ್ಪಾಕ್‌ನಲ್ಲಿ ಮುಕ್ತಾಯಗೊಂಡಿದ್ದು ಇರಾನ್, ಅಮೆರಿಕ, ಕತಾರ್ ಮತ್ತು ಪಾಕಿಸ್ತಾನದ



ಪ್ರತಿನಿಧಿಗಳು ಮಾತುಕತೆಗಳಲ್ಲಿ ಭಾಗವಹಿಸಿದ್ದರು. ಕತಾರ್ ಮತ್ತು ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ನಡೆದ ಮಾತುಕತೆಯ ನಂತರ ಅಂತಿಮ ಒಪ್ಪಂದಕ್ಕೆ ಬರಲು 60 ದಿನಗಳ ಮಾರ್ಗಸೂಚಿಗೆ ಅಮೆರಿಕ, ಇರಾನ್ ಒಪ್ಪಿಗೆ ನೀಡಿದ್ದು ಯೋಜನೆ ಪರಿಶೀಲನೆ, ನಿರ್ಬಂಧಗಳು, ಕಡಲ ಸುರಕ್ಷತೆ ಮತ್ತು ಲೆಬನಾನ್ ಸಂಘರ್ಷ ನಿವಾರಣೆಯ ಕುರಿತು ತಾಂತ್ರಿಕ ಮಾತುಕತೆ ನಡೆಸಲು ಸಮ್ಮತಿಸಿವೆ. ಮಧ್ಯವರ್ತಿಗಳಾದ ಕತಾರ್ ಮತ್ತು ಪಾಕಿಸ್ತಾನ

ಬಿಡುಗಡೆ ಮಾಡಿದ ಜಂಟಿ ಹೇಳಿಕೆಯಲ್ಲಿ, ಅಮೆ-ರಿಕ, ಇರಾನ್ ಮಾತುಕತೆಗಳು “ಸಕಾರಾತ್ಮಕ ಮತ್ತು ರಚನಾತ್ಮಕ ವಾತಾವರಣದಲ್ಲಿ” ನಡೆದಿವೆ. ಅಮೆರಿಕ ಮತ್ತು ಇರಾನ್ ನಡುವಿನ ಪ್ರಮುಖ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಪಕ್ಷಗಳು “ಪ್ರೋತ್ಸಾಹದಾಯಕ ಪ್ರಗತಿ” ಸಾಧಿಸಿವೆ ಎಂದು ಹೇಳಿಕೆಯಲ್ಲಿ ತಿಳಿಸಿವೆ.

ಶೃಂಗಸಭೆಯ ಅತಿದೊಡ್ಡ ಬೆಳವಣಿಗೆಯೆಂದರೆ 60 ದಿನಗಳಲ್ಲಿ ಅಂತಿಮ ಒಪ್ಪಂದ ತಲುಪಲು ಮಾರ್ಗಸೂಚಿಯ

ಅನುಮೋದನೆ, ತಾಂತ್ರಿಕ ಮಟ್ಟದ ಮಾತುಕತೆಗಳು ತಕ್ಷಣವೇ ಪ್ರಾರಂಭವಾಗುವ ನಿರೀಕ್ಷೆಯಿದೆ. ಹೊಸ ಕಾರ್ಯವಿಧಾನ ರಾಜಕೀಯ ಬದ್ಧತೆ ಮೀರಿ ಚರ್ಚೆಗಳ ಅನುಷ್ಠಾನ, ಪರಿಶೀಲನೆ ಮತ್ತು ಅನುಸರಣೆಯ ಕುರಿತು ವಿವರವಾದ ವ್ಯವಸ್ಥೆಗಳ ಕಡೆಗೆ ಸಾಗಿಸುವ ಗುರಿ ಹೊಂದಿದೆ ಎಂದು ತಿಳಿಸಿವೆ. ಮಾತುಕತೆಯ ಅವಧಿಯಲ್ಲಿ ತಪ್ಪು ತಿಳಿವಳಿಕೆ ತಡೆಗಟ್ಟಲು, ಉಲ್ಲೇಖಗೊಳ್ಳುವ ಅಪಾಯ ಕಡಿಮೆ ಮಾಡಲು ಮತ್ತು ಮುಂದಿನ ಘಟನೆ ನಿರ್ವಹಿಸಲು ಪಕ್ಷಗಳ ನಡುವೆ ನೇರ ಮಾತುಕತೆ ಮಾರ್ಗವನ್ನು ಸಹ ರಚಿಸಲಾಗಿದೆ ಎಂದು ಮಾಹಿತಿಯಲ್ಲಿ ತಿಳಿಸಿದೆ.

ವಿಶ್ವದ ಅತ್ಯಂತ ಕಾರ್ಯತಂತ್ರದ ಪ್ರಮುಖ ಹಡಗು ಮಾರ್ಗಗಳಲ್ಲಿ ಒಂದಾದ ಮತ್ತು ಅಮೆರಿಕ-ಇರಾನ್ ಸಂಘರ್ಷದಲ್ಲಿ ಪ್ರಮುಖ ಫ್ಯಾಕ್ಟರ್ ಪಾಯಿಂಟ್ ಆಗಿರುವ ಹೊರ್ಮುಜ್ ಜಲಸಂಧಿಯ ಮೂಲಕ ವಾಣಿಜ್ಯ ಹಡಗುಗಳ ಸುರಕ್ಷಿತ ಸಾಗಣೆ ಖಚಿತಪಡಿಸಿಕೊಳ್ಳುವತ್ತಲೂ ಈ ಕಾರ್ಯವಿಧಾನ ಗಮನಹರಿಸಿವೆ.

ಪರಮಾಣು ಸಂಬಂಧ ಚರ್ಚೆ: ಪರಮಾಣು ಸಂಬಂಧಿತ ಸಮಸ್ಯೆಗಳು, ನಿರ್ಬಂಧಗಳು, ಮೇಲ್ವಿಚಾರಣಾ ಕಾರ್ಯವಿಧಾನಗಳು, ವಿವಾದ ಪರಿಹಾರ ವ್ಯವಸ್ಥೆಗಳು ಮತ್ತು ತಿಳಿವಳಿಕೆ ಪ್ರದ ಕಾನುಷ್ಠಾನಕ್ಕೆ ಸಂಬಂಧಿಸಿದ ಇತರ ವಿಷಯಗಳ ಮೇಲೆ ಕೇಂದ್ರೀಕರಿಸಿದ ಪ್ರತ್ಯೇಕ ಕಾರ್ಯ

ಗುಂಪು ಮುನ್ನಡೆಸುವ ಅವಕಾಶ ನೀಡಲಾಗಿದೆ. ಮತ್ತೊಂದು ಪ್ರಮುಖ ಹೆಜ್ಜೆಯಲ್ಲಿ, ಲೆಬನಾನ್‌ನಲ್ಲಿ ಮಿಲಿಟರಿ ಕಾರ್ಯಾಚರಣೆಗಳ ನಿಲುಗಡೆಯ ಅನುಷ್ಠಾನ ಮೇಲ್ವಿಚಾರಣೆ ಮಾಡಲು ಮತ್ತು ಹೊಸ ಘರ್ಷಣೆ ತಡೆಗಟ್ಟಲು ಕತಾರ್ ಮತ್ತು ಪಾಕಿಸ್ತಾನದ ಅನುಕೂಲದೊಂದಿಗೆ ಇರಾನ್, ಅಮೆರಿಕ ಮತ್ತು ಲೆಬನಾನ್ ಅನ್ನು ಒಳಗೊಂಡ ಸಂಘರ್ಷ ನಿವಾರಣಾ ಕೋಶ ಸ್ಥಾಪಿಸಲು ಪಕ್ಷಗಳು ಒಪ್ಪಿಕೊಂಡಿವೆ ಮೇಲ್ವಿಚಾರಣಾ ಸಮಿತಿ ರಚನೆ: ಲೆಬನಾನ್‌ನಲ್ಲಿ ಮಿಲಿಟರಿ ಕಾರ್ಯಾಚರಣೆಗಳ ನಿಲುಗಡೆಯ ಅನುಷ್ಠಾನ ಮೇಲ್ವಿಚಾರಣೆ ಮಾಡಲು ಮತ್ತು ಹೊಸ ಘರ್ಷಣೆಗೆ ತಡೆಯಲು ಕತಾರ್ ಮತ್ತು ಪಾಕಿಸ್ತಾನದ ಅನುಕೂಲದೊಂದಿಗೆ ಇರಾನ್, ಅಮೆರಿಕ ಮತ್ತು ಲೆಬನಾನ್ ಅನ್ನು ಒಳಗೊಂಡ ಸಂಘರ್ಷ ನಿವಾರಣಾ ಕೋಶವನ್ನು ಸ್ಥಾಪಿಸಲು ಒಪ್ಪಿಕೊಂಡಿವೆ ಪ್ರಸ್ತಾವಿತ ಚೌಕಟ್ಟಿನ ವಿವರಗಳ ಕುರಿತು ಸಮಾಲೋಚಕರು ಕೆಲಸ ಮಾಡುತ್ತಿರುವುದರಿಂದ, ಬರ್ಗನ್‌ಸ್ಪಾಕ್ ರೆಸಾರ್ಟ್‌ನಲ್ಲಿ ತಾಂತ್ರಿಕ ಚರ್ಚೆಗಳು ವಾರವಿಡೀ ಮುಂದುವರಿಯುವ ನಿರೀಕ್ಷೆಯಿದೆ. ಅಮೆರಿಕ, ಇರಾನ್, ಕತಾರ್ ಮತ್ತು ಪಾಕಿಸ್ತಾನ ಒಳಗೊಂಡ ಚತುರ್ಭುಜ ಮಾತುಕತೆಗಳಲ್ಲಿ ನಿಯೋಗ ಭಾಗವಹಿಸಿದ್ದವು ಎಂದು ಹೇಳಿವೆ.

ಲೇಖಕರ ದಿನಚರಿ

ಪ್ರಣೀತ ವರ್ಷ ಜೂನ್ 21ರಂದು ವಿಶ್ವ ಯೋಗ ದಿನವನ್ನು ಆಚರಿಸಲಾಗುತ್ತದೆ.

ಇಂದು ಯೋಗವನ್ನು ಹಲವರು ಕೇವಲ ದೈಹಿಕ ವ್ಯಾಯಾಮದ ಮಟ್ಟಕ್ಕೆ ಇಳಿಸಿದ್ದಾರೆ.

ಸ್ವಧಾರ್ಮಿಕ ಜೀವನದ ಒತ್ತಡಕ್ಕೆ ಸಿಲುಕಿದ್ದಾರೆ. ಹಿರಿಯರು ಒಂಟಿತನದಿಂದ ನರಳುತ್ತಿದ್ದಾರೆ. ಈ ಮಾನಸಿಕ ಆರೋಗ್ಯ ಸಮಸ್ಯೆಗಳು ಕೇವಲ ವೈಯಕ್ತಿಕ ಸಮಸ್ಯೆಗಳಲ್ಲ; ಅವು ಸಾಮಾಜಿಕ ಸಮಸ್ಯೆಗಳಾಗಿವೆ. ಕುಟುಂಬಗಳು ಒಡೆಯುತ್ತಿವೆ.

ಹೆಚ್ಚುತ್ತಿರುವ ಆತಂಕ, ಖಿನ್ನತೆ ಮತ್ತು ಒತ್ತಡ ಈ ಪ್ರಶ್ನೆಯ ಗಂಭೀರತೆಯ ಅರಿವನ್ನು ಮೂಡಿಸುತ್ತದೆ. ಕೇವಲ ಬುದ್ಧಿವಂತ ವಿದ್ಯಾರ್ಥಿಗಳನ್ನು ಮಾತ್ರವಲ್ಲ, ಮಾನವೀಯ ವಿದ್ಯಾರ್ಥಿಗಳನ್ನು ರೂಪಿಸುವ ಶಿಕ್ಷಣವೇ ನಿಜವಾದ ಶಿಕ್ಷಣ. ಆದುದರಿಂದ ಶಾಲಾ-ಕಾಲೇಜುಗಳಲ್ಲಿ ಯೋಗವನ್ನು ಕೇವಲ ಒಂದು ಚಟುವಟಿಕೆಯಾಗಿ ಅಲ್ಲ, ಜೀವನ ಕೌಶಲ್ಯದ ಭಾಗವಾಗಿ ಪರಿಚಯಿಸಬೇಕು. ಏಕಾಗ್ರತೆ, ಮನೋನಿಯಂತ್ರಣ, ಧೈರ್ಯ ಮತ್ತು ಸಕಾರಾತ್ಮಕ ಚಿಂತನೆಗಳನ್ನು ರೂಢಿಸಿಕೊಳ್ಳುವಲ್ಲಿ ಯೋಗವು ಮಹತ್ವದ ಪಾತ್ರವನ್ನು ವಹಿಸಬಲ್ಲದು. ವಿಶ್ವಾದ್ಯಂತ ಯೋಗ ಜನಪ್ರಿಯವಾಗುತ್ತಿರುವುದು ಸಂತಸದ ಸಂಗತಿ. ಆದರೆ ಅದರ ಜೊತೆಗೆ ಕೆಲವು ಅಪಾಯಗಳೂ ಕಾಣಿಸುತ್ತಿವೆ. ಯೋಗವನ್ನು ಕೆಲವೊಮ್ಮೆ ದುಬಾರಿ ಬ್ರಾಂಡ್, ಫ್ಯಾಷನ್ ಅಥವಾ 'ವಾ ಮಾರುಕಟ್ಟೆಯ ಉತ್ಪನ್ನವಾಗಿ

ಗಾಢಗೊಳಿಸುತ್ತದೆ. ಇಂದು ಪರಿಸರ ಹಾನಿ, ಹವಾಮಾನ ಬದಲಾವಣೆ ಮತ್ತು ಸಂಪನ್ಮೂಲಗಳ ದುರುಪಯೋಗ ಮಾನವಕುಲದ ಭವಿಷ್ಯಕ್ಕೆ ದೊಡ್ಡ ಬೆದರಿಕೆಯಾಗಿವೆ. ಪ್ರಕೃತಿಯೊಂದಿಗೆ ಯುದ್ಧ ಮಾಡುವ ಮನೋಭಾವದಿಂದಲೇ ಈ ಸಮಸ್ಯೆಗಳು ಉಂಟಾಗಿವೆ. ಯೋಗದ ತತ್ವಗಳು ಸಂಯಮ, ಸಮತೋಲನ ಮತ್ತು ಸಹಬಾಳ್ವೆಯನ್ನು ಕಲಿಸುತ್ತವೆ. ಈ ಮೌಲ್ಯಗಳು ಪರಿಸರ ಸಂರಕ್ಷಣೆಯ ಮೂಲಭೂತ ಆಧಾರಗಳಾಗಿವೆ. ಪ್ರಕೃತಿಯೊಂದಿಗೆ ಹೊಂದಾಣಿಕೆ ಸಾಧಿಸುವ ಜೀವನಶೈಲಿಯೇ ಭೂಮಿಯ ಭವಿಷ್ಯವನ್ನು ಸುರಕ್ಷಿತಗೊಳಿಸಬಲ್ಲದು. ಹೀಗಿರುವಾಗ ವಿಶ್ವ ಯೋಗ ದಿನವನ್ನು ಕೇವಲ ಸಾಮೂಹಿಕ ಯೋಗಾಭ್ಯಾಸ, ಭಾಷಣಗಳು ಅಥವಾ ಛಾಯಾಚಿತ್ರಗಳ ಮಟ್ಟಕ್ಕೆ ಸೀಮಿತಗೊಳಿಸಿದರೆ ಅದರ ಉದ್ದೇಶ ಪೂರ್ಣಗೊಳ್ಳುವುದಿಲ್ಲ. ಈ ದಿನ ನಮಗೆ ನಾವು ಕೆಲವೊಂದು ಪ್ರಶ್ನೆಗಳನ್ನು ಕೇಳಿಕೊಳ್ಳಬೇಕಿದೆ: ನಮ್ಮ ಬದುಕಿನಲ್ಲಿ ಸಮತೋಲನವಿದೆಯೇ?, ನಮ್ಮ ಮನಸ್ಸು ಶಾಂತವಾಗಿದೆಯೇ? ನಮ್ಮ ಸಂಬಂಧಗಳು ಆರೋಗ್ಯಕರವಾಗಿವೆಯೇ?, ನಮ್ಮ ಜೀವನಶೈಲಿ ಪ್ರಕೃತಿಗೆ ಹೊಂದಿಕೆಯಾಗಿದೆಯೇ?, ನಾವು ನಮ್ಮೊಳಗಿನ ಮಾನವೀಯತೆಯನ್ನು ಉಳಿಸಿಕೊಂಡಿದ್ದೇವೆಯೇ? ಈ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನವೇ ನಿಜವಾದ ಯೋಗ.

ಇಂದು ಜಗತ್ತು ಅನೇಕ ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ. ಯುದ್ಧ, ಹಿಂಸಾಚಾರ, ಮಾನಸಿಕ ಅಶಾಂತಿ, ಪರಿಸರ ಹಾನಿ, ಸಾಮಾಜಿಕ ವಿಭಜನೆ ಮತ್ತು ಮೌಲ್ಯಗಳ ಕುಸಿತ ಮಾನವ ನಾಗರಿಕತೆಯನ್ನು ಹೊಸಕಿ ಹಾಕುತ್ತಿದೆ. ಇಂತಹ ಕಾಲಘಟ್ಟದಲ್ಲಿ ಯೋಗ ಕೇವಲ ಪ್ರಾಚೀನ ಪರಂಪರೆಯಲ್ಲ; ಅದು ಭವಿಷ್ಯದ ಅಗತ್ಯವಾಗಿದೆ. ಯೋಗ ನಮಗೆ ದೇಹವನ್ನು ಆರೋಗ್ಯವಾಗಿಡುವುದನ್ನು ಮಾತ್ರ ಕಲಿಸುವುದಿಲ್ಲ. ಮನಸ್ಸನ್ನು ಶಾಂತವಾಗಿಡುವುದು, ಸಂಬಂಧಗಳನ್ನು ಸೌಹಾರ್ದಯುತವಾಗಿಡುವುದು, ಸಮಾಜವನ್ನು ಆರೋಗ್ಯಯುತವಾಗಿಡುವುದು ಮತ್ತು ಪ್ರಕೃತಿಯೊಂದಿಗೆ ಸಮತೋಲನ ಸಾಧಿಸುವುದನ್ನೂ ಕಲಿಸುತ್ತದೆ. ಆದ್ದರಿಂದ ವಿಶ್ವ ಯೋಗ ದಿನದ ನಿಜವಾದ ಸಂದೇಶ ಇಷ್ಟೇ: "ಯೋಗವನ್ನು ಕೇವಲ ಒಂದು ದಿನ ಆಚರಿಸುವುದಲ್ಲ; ಪ್ರತಿದಿನ ಆಚರಿಸೋಣ. ಯೋಗವನ್ನು ಕೇವಲ ಕಾರ್ಯಕ್ರಮವನ್ನಾಗಿಸುವುದಲ್ಲ; ಜೀವನವನ್ನಾಗಿಸೋಣ."



ಡಾ. ಮೃತಿ ಭಟ್, ವಿಟ್ಲೆ

ಪ್ರದರ್ಶನವಲ್ಲದ ಪರಿವರ್ತನೆ 'ನೈಜ' ಸಂದೇಶ

ಆದರೆ ಈ ಆಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗಬೇಕಾದ ವಿಷಯವಲ್ಲ. ಯೋಗ ಎಂಬುದು ಕೇವಲ ಒಂದು ದಿನದ ಕಾರ್ಯಕ್ರಮವಲ್ಲ; ಅದು ಬದುಕಿನ ಪರ್ಯಾಯ. ಯೋಗ ಎಂದರೆ ಕೆಲವೇ ಕೆಲವು ಆಸನಗಳನ್ನು ಮಾಡುವುದು ಅಥವಾ ದೇಹವನ್ನು ಬಾಗಿರುವ ಕಲೆಯಷ್ಟೇ ಅಲ್ಲ. ಅದು ಮಾನವನ ದೇಹ, ಮನಸ್ಸು, ಬುದ್ಧಿ ಮತ್ತು ಆತ್ಮದ ನಡುವೆ ಸಮನ್ವಯ ಸಾಧಿಸುವ ಸಮಗ್ರ ಜೀವನ ವಿಧಾನ. ಇಂದು ವಿಶ್ವ ಯೋಗ ದಿನವನ್ನು ಜಗತ್ತಿನ ನೂರಾರು ರಾಷ್ಟ್ರಗಳು ಆಚರಿಸುತ್ತಿವೆ. ಅದರಲ್ಲೂ ಲಕ್ಷಾಂತರ ಜನರು ಈ ದಿನ ಒಂದೆಡೆ ಸೇರಿ ಯೋಗಾಭ್ಯಾಸ ನಡೆಸುತ್ತಾರೆ. ಇದು ಭಾರತದ ಪ್ರಾಚೀನ ಜ್ಞಾನ ಪರಂಪರೆಗೆ ಜಗತ್ತು ಸಲ್ಲಿಸಿರುವ ಗೌರವ. ಆದರೆ ಈ ಆಚರಣೆಯ ನಿಜವಾದ ಯಶಸ್ಸು ಲಕ್ಷಾಂತರ ಜನರು ಒಂದೇ ಸ್ಥಳದಲ್ಲಿ ಸೇರಿ ಯೋಗ ಮಾಡುವುದರಲ್ಲಲ್ಲ; ಯೋಗದ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರಲ್ಲಿ ಅಡಗಿದೆ. ಮಾನವನ ಇತಿಹಾಸದಲ್ಲಿ ಇಷ್ಟೊಂದು ಸೌಲಭ್ಯಗಳು, ತಂತ್ರಜ್ಞಾನಗಳು ಮತ್ತು ವೈಜ್ಞಾನಿಕ ಸಾಧನೆಗಳು ಹಿಂದೆಂದೂ ಇರಲಿಲ್ಲ. ಆದರೆ ಇಂದು ಸೌಲಭ್ಯ ಹೆಚ್ಚಿದಷ್ಟೂ ಮಾನಸಿಕ ಒತ್ತಡ, ಆತಂಕ, ಖಿನ್ನತೆ, ಅನಾರೋಗ್ಯ, ಅಸಹನೆ ಮತ್ತು ಆತ್ಮಪ್ರಿಯೂ ಹೆಚ್ಚಾಗಿದೆ. ಇಂದು ಅನೇಕರು ಮಾನಸಿಕ ತೊಳಲಾಟದಿಂದ ಬಳಲುತ್ತಿದ್ದು, ನಿರಾಸೆ, ಆತಂಕ, ಖಿನ್ನತೆ, ಒಂಟಿತನ ಮತ್ತು ಭಾವನಾತ್ಮಕ ಅಸ್ಥಿರತೆ ಸಮಾಜವನ್ನು ಕಾಡುತ್ತಿರುವ ದೊಡ್ಡ ಸವಾಲುಗಳಾಗಿವೆ. ಒಟ್ಟಿನಲ್ಲಿ ಶಾಲಾ ವಿದ್ಯಾರ್ಥಿಯಿಂದ ಹಿರಿಯ ನಾಗರಿಕರವರೆಗೆ ಎಲ್ಲರೂ ಒತ್ತಡದ ಬದುಕು ನಡೆಸುತ್ತಿದ್ದಾರೆ. ಅಂತೂ ಬದುಕಿನ ವೇಗ ಹೆಚ್ಚಿದಂತೆ ಗುಣಮಟ್ಟ ಕುಸಿಯುತ್ತಿರುವುದು ಕಳವಳಕಾರಿ ಸಂಗತಿ. ಇಂತಹ ಸನ್ನಿವೇಶದಲ್ಲಿ ಯೋಗ ಎನ್ನುವುದು ಕೇವಲ ಆರೋಗ್ಯಕ್ಕೆ ಪೂರಕ ಮಾತ್ರವಲ್ಲ; ಅದು ಮಾನವನು ಸಮತೋಲನಗೊಳಿಸುವ ಜೀವನದರ್ಶನವಾಗಿದೆ. "ಯುಜ್" ಎಂಬ ಸಂಸ್ಕೃತ ಧಾತುವಿನಿಂದ ಬಂದಿರುವ "ಯೋಗ" ಎಂಬ ಪದಕ್ಕೆ "ಸೇರಿಸುವುದು", "ಒಗ್ಗೂಡಿಸುವುದು" ಎಂಬ ಅರ್ಥವಿದೆ. ದೇಹ ಮತ್ತು ಮನಸ್ಸನ್ನು, ಚಿಂತನೆ ಮತ್ತು ಕ್ರಿಯೆಯನ್ನು, ವ್ಯಕ್ತಿ ಮತ್ತು ಪ್ರಕೃತಿಯನ್ನು, ಮಾನವ ಮತ್ತು ಮಾನವೀಯತೆಯನ್ನು ಜೋಡಿಸುವ ಪ್ರಕ್ರಿಯೆಯೇ ಯೋಗ.

ಆದರೆ ಯೋಗದ ಮೂಲತತ್ವ ಅದಕ್ಕಿಂತ ಬಹಳ ವಿಶಾಲವಾಗಿದೆ. ಪತಂಜಲಿಯ ಯೋಗಸೂತ್ರಗಳಲ್ಲಿ ಯೋಗವನ್ನು "ಚಿತ್ತವೃತ್ತಿ ನಿರೋಧ" ಎಂದು ವ್ಯಾಖ್ಯಾನಿಸಲಾಗಿದೆ. ಅಂದರೆ ಮನಸ್ಸಿನ ಅಲೆದಾಟವನ್ನು ನಿಯಂತ್ರಿಸಿ ಆಂತರಿಕ ಶಾಂತಿಯನ್ನು ಕಂಡುಕೊಳ್ಳುವ ಮಾರ್ಗವಾಗಿದೆ. ಯೋಗದ ಗುರಿ ಕೇವಲ ದೇಹದ ಸೌಂದರ್ಯ ಕಾಪಾಡುವುದಲ್ಲ; ಬದುಕಿನ ಸೌಂದರ್ಯವನ್ನು ಹೆಚ್ಚಿಸಿ ಕಾಂತಿಯುಕ್ತಗೊಳಿಸುವುದಾಗಿದೆ. ಇದು ಕೇವಲ ದೇಹದ ಬಲವಲ್ಲ; ವ್ಯಕ್ತಿತ್ವದ ಬಲ. ಅಂತೆಯೇ, ಕೇವಲ ಬಾಹ್ಯ ಯಶಸ್ಸಲ್ಲ; ಆಂತರಿಕ ನೆಮ್ಮದಿ. ನಾವು ಸಾಮಾನ್ಯವಾಗಿ ಆರೋಗ್ಯ ಎಂದರೆ ರೋಗವಿಲ್ಲದ ಸ್ಥಿತಿ ಎಂದು ಭಾವಿಸುತ್ತೇವೆ. ಆದರೆ ಆರೋಗ್ಯ ಎಂದರೆ ಕೇವಲ ದೈಹಿಕ ಕ್ಷೇಮವಲ್ಲ. ಮಾನಸಿಕ, ಭಾವನಾತ್ಮಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ನೆಮ್ಮದಿಯೂ ಆರೋಗ್ಯದ ಅವಿಭಾಜ್ಯ ಅಂಗಗಳಾಗಿವೆ. ಇಂದು ಆಸ್ಪತ್ರೆಗಳ ಸಂಖ್ಯೆ ಹೆಚ್ಚುತ್ತಿದೆ. ಅತಿ ವೇಗದಲ್ಲಿ ವೈದ್ಯಕೀಯ ಕ್ಷೇತ್ರ ಅಭಿವೃದ್ಧಿಯಾಗುತ್ತಿದೆ. ಭಯಾನಕ ರೋಗಗಳಿಗೂ ಒಂದಿಷ್ಟು ಚಿಕಿತ್ಸೆಗಳಿವೆ. ಇಲ್ಲಿ ನಾವು ರೋಗವನ್ನು ಗುಣಪಡಿಸುವತ್ತ ಹೆಚ್ಚು ಗಮನ ಹರಿಸುತ್ತಿದ್ದೇವೆಯೇ ಹೊರತು ಆರೋಗ್ಯವನ್ನು ಕಾಪಾಡಿಕೊಳ್ಳುವತ್ತ ಗಮನವನ್ನು ಹರಿಸುತ್ತಿಲ್ಲ. ಆದರೆ ಯೋಗ ಈ ದೃಷ್ಟಿಕೋನವನ್ನು ಬದಲಾಯಿಸುತ್ತದೆ. ಅದು ಚಿಕಿತ್ಸೆಗಿಂತ ತಡೆಗಟ್ಟುವಿಕೆಗೆ ಮಹತ್ವವನ್ನು ನೀಡುತ್ತದೆ. ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಉಸಿರಾಟವನ್ನು ಸುಧಾರಿಸುತ್ತದೆ. ಮನಸ್ಸಿನ ಒತ್ತಡವನ್ನು ನಿವಾರಿಸಿ, ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಒಟ್ಟಿನಲ್ಲಿ, ಜೀವನಶೈಲಿಯನ್ನು ಆರೋಗ್ಯಕರವಾಗಿಸುತ್ತದೆ. ಹೀಗಾಗಿ ಯೋಗವು ಕೇವಲ ಚಿಕಿತ್ಸೆಯ ಪರ್ಯಾಯವಲ್ಲ; ಅದು ಆರೋಗ್ಯಕರ ಸಮಾಜ ನಿರ್ಮಾಣದ ಸಾಧನವಾಗಿದೆ. ಇಂದಿನ ಸಮಾಜ ಎದುರಿಸುತ್ತಿರುವ ದೊಡ್ಡ ಸವಾಲುಗಳಲ್ಲಿ ಮಾನಸಿಕ ಒತ್ತಡವೇ ಪ್ರಮುಖವಾದುದು. ವಿದ್ಯಾರ್ಥಿಗಳು ಪರೀಕ್ಷಾ ಒತ್ತಡದಿಂದ ಬಳಲಿದರೆ, ಯುವಕರು ಉದ್ಯೋಗ ಮತ್ತು ಭವಿಷ್ಯದ ಆತಂಕದಲ್ಲಿದ್ದಾರೆ. ಮದ್ಯವ್ಯಯಸ್ಕರು

ಸಂಬಂಧಗಳು ದುರ್ಬಲವಾಗುತ್ತಿವೆ. ಸಹನೆ ಮತ್ತು ಸಂವೇದನೆ ಕಡಿಮೆಯಾಗುತ್ತಿವೆ. ಇಂತಹ ಸಂದರ್ಭದಲ್ಲಿ ಯೋಗವು ಉಸಿರಾಟದ ನಿಯಂತ್ರಣ, ಧ್ಯಾನ ಮತ್ತು ಆತ್ಮಾವಲೋಕನದ ಮೂಲಕ ಮನಸ್ಸಿನ ಸ್ಥಿರತೆಯನ್ನು ವೃದ್ಧಿಸುತ್ತದೆ. ಚಿಂತನೆಗೆ ಸ್ಪಷ್ಟತೆಯನ್ನು ಒದಗಿಸಿ ಭಾವನೆಗಳನ್ನು ಸಮತೋಲನಗೊಳಿಸುತ್ತದೆ. ಆಶಾಂತ ಮನಸ್ಸಿನಿಂದ ಶಾಂತ ಸಮಾಜವನ್ನು ನಿರ್ಮಿಸಲು ಎಂದಿಗೂ ಸಾಧ್ಯವಿಲ್ಲ. ಆದ್ದರಿಂದ ಯೋಗವು ವ್ಯಕ್ತಿಯ ಆರೋಗ್ಯದ ಜೊತೆಗೆ ಸಮಾಜದ ಆರೋಗ್ಯಕ್ಕೂ ಅಗತ್ಯವಾಗಿದೆ. ನಮ್ಮ ಇಂದಿನ ಶಿಕ್ಷಣ ವ್ಯವಸ್ಥೆ ಜ್ಞಾನವನ್ನು ನೀಡುತ್ತಿದೆ. ಆದರೆ ಬದುಕುವ ಕಲೆಯನ್ನು ಕಲಿಸುತ್ತಿದೆಯೇ ಎಂಬ ಪ್ರಶ್ನೆ ಎದುರಾಗುತ್ತದೆ. ಅಂಕಗಳು, ಪದವಿಗಳು ಹೆಚ್ಚುತ್ತಿವೆ. ಆದರೆ ಆತ್ಮವಿಶ್ವಾಸ, ಸಹನೆ, ಮೌಲ್ಯಗಳು ಮತ್ತು ಭಾವನಾತ್ಮಕ ಪ್ರಬುದ್ಧತೆ ಎಲ್ಲರಲ್ಲೂ ಬೆಳೆಯುತ್ತಿದೆಯೇ? ವಿದ್ಯಾರ್ಥಿಗಳಲ್ಲಿ

ಪರಿವರ್ತಿಸಲಾಗುತ್ತಿದೆ. ಯೋಗದ ಮೂಲ ತತ್ವಗಳಿಗಿಂತ ಅದರ ಮೇಲ್ದರದ ವಿಚಾರಗಳಿಗೆ ಹೆಚ್ಚು ಮಹತ್ವವನ್ನು ನೀಡಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಪ್ರದರ್ಶನಕ್ಕಾಗಿ ಯೋಗ ಮಾಡುವ ಪ್ರವೃತ್ತಿಯೂ ಬೆಳೆಯುತ್ತಿದೆ. ಆದರೆ ಯೋಗದ ಉದ್ದೇಶ ಪ್ರದರ್ಶನವಲ್ಲ; ಪರಿವರ್ತನೆ. ಅದು ಸ್ಪರ್ಧೆಯಲ್ಲ; ಸಾಧನೆ. ಯೋಗದ ಮೌಲ್ಯ ಅದರ ಆಸನಗಳ ಸಂಕೀರ್ಣತೆಯಲ್ಲಿ ಅಲ್ಲ; ಬದುಕಿನ ಸರಳತೆಯಲ್ಲಿ ಇದೆ ಎಂಬುದನ್ನು ಅರಿಯಬೇಕಿದೆ. ಜೊತೆಗೆ ಯೋಗವನ್ನು ಅದರ ಮೂಲ ತತ್ವಗಳೊಂದಿಗೆ ಅರ್ಥಮಾಡಿಕೊಳ್ಳುವ ಅಗತ್ಯವಿದೆ. ಯೋಗವು ಮನುಷ್ಯನನ್ನು ಪ್ರಕೃತಿಯೊಂದಿಗೆ ಸಂಪರ್ಕಿಸಿ ನಾವು ಪ್ರಕೃತಿಯಿಂದ ಪ್ರತ್ಯೇಕವಾದ ಜೀವಿಗಳಲ್ಲ ಎಂಬ ಅರಿವನ್ನು ಮೂಡಿಸುತ್ತದೆ. ಭೂಮಿ, ನೀರು, ಗಾಳಿ, ಮರಗಳು ಮತ್ತು ಇತರ ಜೀವಿಗಳೊಂದಿಗೆ ನಮ್ಮ ಸಂಬಂಧವನ್ನು

ಹೀಗೆಕೆ ನಾನು

ಮಾನವ ಗಿಡದ ಪುಟ್ಟ ಹೂವು ನಾನು ಸುಗಂಧ ಪರಿಮಳದ ಮಾಧುರ್ಯವಿಲ್ಲ ಹಣ್ಣು ಕಾಯಿ ನೀಡುವ ಔದಾರ್ಯ ನನಗಿಲ್ಲ ನಾನು ನನ್ನದನ್ನುವ ಸ್ವಾರ್ಥವ ನನಗಿಲ್ಲ



ಮಾನವ ಗಿಡದ ಪುಟ್ಟ ಹೂವು ನಾನು ದೇವರಿಗೆ ಸಲ್ಲಬೇಕೆಂಬ ಹಂಬಲವಿಲ್ಲ ಅಹಂ ತುಂಬಿದ ಸಂಬಂಧ ನನ್ನದಲ್ಲ ನನಗಾಗಿಯೇ ಎಲ್ಲ ನಿನಗೇನು ಇಲ್ಲ

ಮಾನವ ಗಿಡದ ಪುಟ್ಟ ಹೂವು ನಾನು ಒಳಿತು ನೀಡಿ ವರಬೇಡುವ ಬಯಕೆಯಿಲ್ಲ ಬೇಡಿದ್ದು ಬೇಕೇ ಬೇಕು ಎನ್ನುವ ಹಠವೇ ಎಲ್ಲ ನಿನ್ನದೇ ನಿಲ್ಲನನ್ನಿಂದಲೇ ಇಲ್ಲಿ ಎಲ್ಲ

ಮಾನವ ಗಿಡದ ಪುಟ್ಟ ಹೂವು ನಾನು ಅರಳುವೆ ಅಂಥ ಅಧಿಕಾರದಿಂದಲೇ ಇಲ್ಲಿ ಸುಳ್ಳು ಮೋಸವೇ ನನಗೆ ಜಾತಕವಿಲ್ಲ ನಿನ್ನವರ ನೆರಳಿಗೆ ನೋವಿನ ಸೂತಕವಿಲ್ಲ

ಮಾನವ ಗಿಡದ ಪುಟ್ಟ ಹೂವು ನಾನು ಅನ್ಯರ ಪುಣ್ಯ ಋಣಗಳ ಗುಣಗಳಿಲ್ಲ ಅವರಿವರ ಜರಿವ ಮಾತೇ ಮಾನಸ್ಯವಿಲ್ಲ ಆದವರ ಹೋದವರ ನೆನಪೆ ಮಾತಿನಲ್ಲಿ

ಮಾನವ ಗಿಡದ ಪುಟ್ಟ ಹೂವು ನಾನು ಹೀಗೆಕೆ ನಾನು ಸ್ವಂತ ನಗುವ ಬಿಟ್ಟೆ ಹಾರುವ ತನುಮನವ ಧನಕೆ ಮಾರಿಬಿಟ್ಟೆ ಇರುವ ಮಾನವ ಬಟ್ಟೆಯ ಆಯ್ಕೆಗೆ ಕೊಟ್ಟೆ

ಮಾನವ ಗಿಡದ ಪುಟ್ಟ ಹೂವು ನಾನು ಬದಲಾಗಬೇಕು ಬದಲಾಗಲು ಬೇಕು ಬದಲಿಯಾದರೆ ಬಲವು ನಾ ಈ ಜಗಕೆ ಎಲ್ಲರನು ಅರಿತು ಭಾವ ಬಲಪಡಿಸುವುದಕ್ಕೆ.

ಹೇವಿಕಾ

ವಚನಗಳಲ್ಲಿ ಯೋಗದ ಬೆಡಗು

ಯೋಗಜ್ಞಾನ ನಮ್ಮ ಪ್ರಾಚೀನ ಭಾರತೀಯರು ಮನುಕುಲಕ್ಕೆ ನೀಡಿದ ಮಹಾನ್ ಕೊಡುಗೆ ಯೋಗ. ಯೋಗ ವಿಜ್ಞಾನ ವನ್ನು ಅಳವಡಿಸಿಕೊಂಡಾಗಲೆ ಸರ್ವಾಂಗೀಣ ಆರೋಗ್ಯ ಪಡೆಯಲು ಸಾಧ್ಯ. ಅಂತರಂಗದ ಸೌಂದರ್ಯ ಕೂಡ ಯೋಗದಿಂದ ಅಭ್ಯವಾಗುವದು. ಇಂದಿನ ಸಂಕೀರ್ಣ ಪರಿಸ್ಥಿತಿ ಇಡೀ ವಿಶ್ವವೇ ಯೋಗದತ್ತ ಹೊರಳುವಂತೆ ಮಾಡಿದೆ. ಎಲ್ಲ ಕಾಲಕ್ಕೂ, ಎಲ್ಲ ದೇಶಕ್ಕೂ ಮತ್ತು ಎಲ್ಲ ಜಾತಿ ಜನಾಂಗಕ್ಕೆ ಇಂದು ಬೇಕಿರುವದು ಯೋಗ. ಕುಸಿಯುತ್ತಿರುವ ದೇಹ ಹಾಗು ಮನಸ್ಸು ಎರಡನ್ನು ಸಮಾನವಾಗಿ ಸಮಗ್ರ-ವಾಗಿ ಸರಿದೂಗಿಸಿ ಶಾರೀರಿಕವಾಗಿ ಮತ್ತು ಮಾನಸಿಕವಾಗಿ ಸದೃಢವಾಗಲು ಯೋಗ ತುಂಬಾ ಸಹಾಯಕಾರಿ. ಯೋಗ ಜಗತ್ತಿನಲ್ಲಿ ಮಹರ್ಷಿ ಪತಂಜಲಿ ಪ್ರಮುಖರು. ಯೋಗಸೂತ್ರಗಳು ಚಿತ್ರಸ್ಥಿರತೆಯಿಂದ ಚಿತ್ರ ಸಮಾಧಿವರೆಗೆ ವಿವಿಧ ಹಂತಗಳನ್ನು ತಿಳಿಸುವದು. ಪತಂಜಲಿ ಯೋಗವನ್ನು ಅಷ್ಟಾಂಗಯೋಗ ಎಂದು ಹೇಳುವರು. ಇದರಲ್ಲಿ ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ ಧ್ಯಾನ, ಸಮಾಧಿ ಹೀಗೆ ಒಟ್ಟು ಎಂಟು ಯೋಗಗಳ ಕುರಿತಾಗಿ ಹೇಳಲಾಗಿದೆ. ಯೋಗ ಸಾಧನೆಯಲ್ಲಿ ಪ್ರಾಣಾಯಾಮಕ್ಕೆ ವಿಶೇಷ ಮಹತ್ವ. ಪ್ರಾಣಾಯಾಮದ ಮೂಲಕ ಸಮಸ್ತ ಶರೀರವನ್ನು ಸಾಧಕ ತನ್ನ ಹತೋಟಿಗೆ ತೆಗೆದುಕೊಳ್ಳುವನು. ನಂತರ ಮನಸ್ಸನ್ನು ಹತೋಟಿಯಲ್ಲಿಡಬೇಕು. ಮನಸ್ಸು ಮತ್ತು ದೇಹವನ್ನು ಒಗ್ಗೂಡಿಸಿ ಏಕಾಗ್ರತೆ ಸಾಧಿಸಬೇಕು. ಇದಕ್ಕೆ ಸತತ ಪರಿಶ್ರಮ ಬೇಕು. ಅದುವೇ ಧ್ಯಾನ. ಯೋಗವಿಜ್ಞಾನದ ಎಲ್ಲ ಅಂಶಗಳನ್ನು ವಚನಕಾರರ ವಚನಗಳಲ್ಲಿ ಕಾಣಬಹುದಾಗಿದೆ ಮತ್ತು ಅವು ಇಂದಿಗೂ ಪ್ರಸ್ತುತವಿರುವುದು ವಿಶೇಷ. ಅಲ್ಲಮರ ಮಂತ್ರಗೌಪ್ಯ, ಅಕ್ಕನ ಯೋಗಾಂಗ ತ್ರಿವಿಧಿ, ಚೆನ್ನಬಸವಣ್ಣನವರ ಕರಣಹೆಸಿಗೆ



ಯಂತಹ ರಚನೆಗಳು ಯೋಗಾನುಭವವನ್ನು ಸಾಧನೆಯ ರಹಸ್ಯಗಳನ್ನು ಮಾರ್ಮಿಕವಾಗಿ ಪರಿಚಯಿಸುತ್ತವೆ. ಶಿವಸೂತ್ರದಲ್ಲಿ ಹೇಳುತ್ತಾರೆ "ವಿಸ್ಮಯೋ ಯೋಗಭೂಮಿಕಾ" ಅಂದರೆ ಯೋಗದ ಹಂತಗಳು ವಿಸ್ಮಯಕಾರಿ. ಈ ವಿಸ್ಮಯವನ್ನೆ ಶರಣರು ಯೋಗದ ಬೆಡಗು ಎಂದರು. ಯೋಗದ ವಿಶೇಷತೆ ಹೇಳುವ ವಚನಗಳನ್ನು ನೋಡುವುದಾದರೆ, "ಮಿತಭೋಜನ, ಮಿತವಾಕು, ಮಿತನಿದ್ರೆಯ ಮಾಡಿರಣ್ಣ, ಯೋಗಸಿದ್ಧಿ ಬೇಕಪ್ಪಡೆ, ಅತ್ಯಾಹಾರ, ಇಂದ್ರಿಯ ವ್ಯವಹಾರ ರೇಕಣ್ಣುತಿಯ ನಾಗಿನಾಥನಲ್ಲಿ ಅಳಿಯದಂತೆ ಊಟಿಸಿಕೊಳ್ಳಿರಣ್ಣಯೋಗ ಸಾಧ್ಯವಪ್ಪನ್ನಕ್ಕಿ || ಈ ವಚನದ ಮೂಲಕ ಬಹುರೂಪಿ ಜೌಡಯ್ಯನವರು ಹೇಳತಾರೆ ನಮ್ಮ ಶರೀರಕ್ಕೆ ಬೇಕಾದಷ್ಟನ್ನು ಮಾತ್ರ ಉಣಬೇಕು, ಮಿತವಾಕು

ಅಂದರೆ ಮಾತು ಮನೆ, ಮನಸ್ಸನ್ನು ಕೆಡಿಸದಂತೆ ಮಧುರವಾಗಿ ಇರಬೇಕು. ಯೋಗ ಸಿದ್ಧಿ

ಬೇಕು ಅಂದರೆ ಈ ಎಲ್ಲ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗಲೆ ಅಂರಂಗದಲ್ಲಿ ಸೌಂದರ್ಯ ಕಾಣುವದು. ಯೋಗ ಶಾಸ್ತ್ರದ ಕುರಿತಾಗಿ ಸರ್ವಜ್ಞನ ವಚನಗಳಲ್ಲೂ ಉಲ್ಲೇಖವಿದೆ. "ಎತ್ತಿ ತಾ ಪ್ರಾಣವನು | ನೆತ್ತಿಯಾ ಕೊನೆವರೆಗೆ ಚಿತ್ತದಾ ಮರ್ಮವರಿದಿಪ್ಪ ಶಿವಯೋಗಿಗತ್ತಣದು ಕೇಡು ಸರ್ವಜ್ಞ" || ಇಡಾ, ಪಿಂಗಳ ನಾಡಿಯ ಮೂಲಕ ಶ್ವಾಸವನ್ನು ಒಳಗೆ ತೆಗೆದುಕೊಂಡು ಮಧ್ಯದ ಸುತುಮ್ಯನಾಡಿಯ ಮೂಲಕ ನೆತ್ತಿಯ ಕೊನೆ ಅಂದರೆ ಭ್ರೂಪರಂದ್ರದ ವರೆಗು ಎಳೆದು ತರುವ ಹಠಯೋಗ ಮರ್ಮ ಅರಿತಿರುವ ಶಿವಯೋಗಿಗೆ ಎತ್ತಣ ಕೇಡು? ಆತನ ಮೋಕ್ಷಕ್ಕೆ ಇದುವೆ ಹಾದಿ. ಹೀಗೆ ಶರಣರ ವಚನಗಳಲ್ಲಿ ಯೋಗವನ್ನು ಏಕೆ ಮಾಡಬೇಕು?

ಹೇಗೆ ಮಾಡಬೇಕು? ಯೋಗದ ಪ್ರಕಾರಗಳು, ಪ್ರಯೋಜನ ಮುಂತಾದ ವಿಷಯಗಳ ಕುರಿತಾಗಿ ವಚನಗಳಲ್ಲಿ ಕಾಣಬಹುದಾಗಿರುವುದು ವಿಶೇಷ. ಚೆನ್ನಬಸವಣ್ಣನವರ ಒಂದು ವಚನ. "ಕುಳಿತಲ್ಲಿ ಎರಡು ನಿಂದಲ್ಲಿ ನಾಲ್ಕು ನಡೆನಡಿಯಲ್ಲಿ ಎಂಟು ಅರೆನಿದ್ದೆಯಲ್ಲಿ ಹದಿನಾರು. ರಶಿ ಸಂಗದಲ್ಲಿ ಮೂವತ್ತೆರಡಂಗುಲ ರೇಚಕ ತದರ್ದ ಪೂರಕ ಹೊರಗು ಒಳಗಾದಡೆ ಕೂಡಲಚೆನ್ನಸಂಗಯ್ಯನಲ್ಲಿ ಸಂಯೋಗ." ವಚನದಲ್ಲಿ ಪೂರಕ ರೇಚಕ ಶಬ್ದಗಳ ಪ್ರಯೋಗ ಗಮನಿಸಬಹುದು. ಯೋಗಗಳಲ್ಲಿ ಮಂತ್ರಯೋಗ, ಲಯಯೋಗ, ಹಠಯೋಗ, ರಾಜಯೋಗ ಹಾಗು ಶಿವಯೋಗ ಎಂಬುದು ಎಲ್ಲರಿಗೂ ತಿಳಿದಿವೆ. ಇವನ್ನು ಯೋಗ ಪಂಚಕವೆನ್ನುತ್ತಾರೆ. ಶಿವಯೋಗವು ಶಿವಜ್ಞಾನ, ಶಿವಭಕ್ತಿ, ಶಿವಧ್ಯಾನ, ಶಿವವ್ರತ ಮತ್ತು ಶಿವಪೂಜೆ ಎಂಬ ಐದು ಅಂಗಗಳಿಂದ ಕೂಡಿದೆ. ಶಿವಯೋಗದಲ್ಲಿ ಶಿವಪೂಜೆಗೆ ವಿಶೇಷ ಸ್ಥಾನ. ಲಿಂಗವನ್ನು ಎಡಗೈಯಲ್ಲಿ ಹಿಡಿದು ನೇರದೃಷ್ಟಿಯನಿಟ್ಟು ಧ್ಯಾನಸ್ಥನಾಗುವದು. ದೃಷ್ಟಿಯ ಸ್ಥಿರೀಕರಣ ಮತ್ತು ಶ್ವಾಸದ ಲಯಬದ್ಧತೆ. ಈ ಹೊರಗಿನ ಪೂಜೆ ಮನಸ್ಸಿನ ಒಳಗೆ ಇಳಿದಂತೆ ಆಧಾರಚಕ್ರದಲ್ಲಿ ಕುಂಡಲಿನಿ ಜಾಗೃತವಾಗಿ ಮಣಿಪೂರಕ ಅನಾಹತಾದಿ ಷಡಚಕ್ರ ಭೇದಿಸಿ ಅಂಡಕ್ಕಿಲಾಸದ ಶಿವಾನುಗ್ರಹಕ್ಕೆ ಪಾತ್ರನಾಗುತ್ತಾನೆ. ಈ ಚಲನೆ ಅಜ್ಞಾತಚಕ್ರದ ತ್ರಿಪುಟಿಯಲ್ಲಿ ಅಂಗವನ್ನು ಬೆರೆಯುವದು. ಉಭಯವನಳವ ಈ ನಿಲುವನ್ನು ಶಿವಯೋಗವೆನ್ನುತ್ತಾರೆ. ದೃಷ್ಟಿ ಸ್ಥಿರತೆಗು ಶ್ವಾಸಗತಿಗು ಇರುವ ಸಂಬಂಧದ ಈ ಸಮತೋಲನ ಮನೋವಿಕಾರಗಳಿಂದಾಚೆಗೆ ನಮ್ಮನ್ನು ನಿಲ್ಲಿಸುತ್ತದೆ. ಸ್ವಸ್ವರೂಪದ ಸಾಕ್ಷಾತ್ಕಾರ ಪಡೆಯುವದೆ ಶಿವಯೋಗದ ಗುರಿ. ಲಿಂಗಾಂಗ ಸುಖದೊಳಗೆ ಓಡಾಡುವದೇ ಶಿವಯೋಗ. ಶಾರದಾ ಕೌದಿ, ಧಾರವಾಡ.

ಜಂತರ್ ಮಂತರ್‌ನಲ್ಲಿ ಮುಂದುವರೆದ 'ಕಾಕ್ರೋಚ್‌ಗಳ' ಪ್ರತಿಭಟನೆ

ಅ.ಶ. ಸುದ್ದಿ ನವದೆಹಲಿ

ನವದೆಹಲಿ: ಪರೀಕ್ಷಾ ಆಕ್ರಮಣಗಳು ಮತ್ತು ಮೇ 3 ರ ನೀಚ್ ಪತ್ರಿಕೆ ಸೋರಿಕೆಯ ವಿರುದ್ಧ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿರುವ ಜಂತರ್ ಜನತಾ ಪಕ್ಷ (ಸಿಜೆಪಿ) ಇಂದು ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ಮುಂದುವರೆಸಿದೆ.

ಶನಿವಾರ ಮಧ್ಯಾಹ್ನ ಪ್ರಾರಂಭವಾದ ಧರಣಿ, ರಾತ್ರಿಯಿಡೀ ಮುಂದುವರೆದಿದ್ದು, ಪ್ರತಿಭಟನಾಕಾರರು ಪೊಲೀಸರ ನಿಯೋಜನೆಯಡಿಯಲ್ಲಿ ಸ್ಥಳದಲ್ಲಿಯೇ ಇದ್ದರು.ಕೆಲವರು ರಾತ್ರಿಯಿಡೀ ಅಂದೋಲನದಲ್ಲಿ ಭಾಗವಹಿಸುವವರಿಗೆ ಆಹಾರ ಮತ್ತು ಕುಡಿಯುವ ನೀರನ್ನು ವಿತರಿಸುತ್ತಿರುವುದು ಕಂಡುಬಂದಿದೆ. ಸಿಜೆಪಿ ಸಂಸ್ಥಾಪಕ ಅಭಿಜಿತ್ ದಿವ್ಯ ಅವರು ಪ್ರತಿಭಟನೆ ಸೋಮವಾರವೂ ಮುಂದುವರಿಯಲಿದೆ ಎಂದು ಘೋಷಿಸಿದರು ಮತ್ತು ರೈತ ಸಂಘಗಳು ಮತ್ತು



ಸಾರ್ವಜನಿಕರಿಗೆ ಚಳುವಳಿಗೆ ಸೇರಲು ಮನವಿ ಮಾಡಿದರು. ಪ್ರತಿಭಟನಾ ಸ್ಥಳವು ಘೋಷಣೆಗಳು, ಭಾಷಣಗಳು

ಮತ್ತು ಸಾಂಸ್ಕೃತಿಕ ಪ್ರದರ್ಶನಗಳಿಗೆ ಸಾಕ್ಷಿಯಾಯಿತು, ಬೆಂಬಲಿಗರು ಚಪ್ಪಾಳೆ ತಟ್ಟಿದರು, ಡಬ್ಬಿಗಳು (ಡೆಫ್‌ಗಳು) ನುಡಿಸಿದರು ಮತ್ತು ದೇಶಭಕ್ತಿ ಗೀತೆಗಳನ್ನು ಹಾಡಿದರು. ಸಂಜೆಯ ಹೊತ್ತಿಗೆ, 200 ಕ್ಕೂ ಹೆಚ್ಚು ಜನರು ಸ್ಥಳದಲ್ಲಿ ಜಮಾಯಿಸಿದರು ಎಂದು ಸಂಘಟಕರು ತಿಳಿಸಿದ್ದಾರೆ.

ಪರೀಕ್ಷಾ ವಿವಾದದ ಬಗ್ಗೆ ಹೊಣೆಗಾರಿಕೆಯ ಕೊರತೆಯನ್ನು ಆರೋಪಿಸಿ ದಿವ್ಯ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ.ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಪರೀಕ್ಷೆ ರದ್ದತಿಯಿಂದ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ಪರಿಹಾರ ನೀಡುವಂತೆಯೂ ಅವರು ಒತ್ತಾಯಿಸಿದ್ದಾರೆ. ಭಾನುವಾರ, ಪ್ರತಿಭಟನಾ ಸ್ಥಳಕ್ಕೆ ಪ್ರವೇಶವನ್ನು ನಿರ್ಬಂಧಿಸದಂತೆ ಅಧಿಕಾರಿಗಳನ್ನು ದಿವ್ಯ ಒತ್ತಾಯಿಸಿದರು ಮತ್ತು ಸಾರ್ವಜನಿಕ ಶೌಚಾಲಯಗಳಿಗೆ ನೀರು ಸರಬರಾಜು

ಪುನಃಸ್ಥಾಪಿಸುವಂತೆ ಒತ್ತಾಯಿಸಿದರು. ಮೂಲಭೂತ ಸೌಲಭ್ಯಗಳ ಅಡ್ಡಿ ಪ್ರತಿಭಟನಾಕಾರರು ಆರೋಪಿಸಿದ್ದರು, ಆದರೆ ನಂತರ ಕುಡಿಯುವ ನೀರಿನ ಪ್ರವೇಶವನ್ನು ಪುನಃಸ್ಥಾಪಿಸಲಾಗಿದೆ ಎಂದು ಅವರು ಹೇಳಿದರು.

ತನ್ನ ಬೇಡಿಕೆಗಳನ್ನು ಪರಿಹರಿಸುವವರೆಗೆ ಅಂದೋಲನ ಮುಂದುವರಿಯುತ್ತದೆ ಎಂದು ಸಿಜೆಪಿ ಹೇಳಿದೆ. ಸಂಘಟಕರ ಪ್ರಕಾರ, ರೈತ ಗುಂಪುಗಳು ಹಗಲಿನಲ್ಲಿ ಪ್ರತಿಭಟನೆಯಲ್ಲಿ ಸೇರುವ ನಿರೀಕ್ಷೆಯಿದೆ.ಭದ್ರತಾ ವ್ಯವಸ್ಥೆಗಳ ಅಡಿಯಲ್ಲಿ ಪ್ರದರ್ಶನವನ್ನು ನಡೆಸಲಾಗುತ್ತಿದೆ, ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಮತ್ತು ಪ್ರತಿಭಟನಾ ಪ್ರದೇಶದ ಸುತ್ತಲೂ ಬ್ಯಾರಿಕೇಡ್‌ಗಳನ್ನು ಇರಿಸಲಾಗಿದೆ.ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಸರ್ಕಾರದಿಂದ ಹೊಣೆಗಾರಿಕೆಗಾಗಿ ಬೇಡಿಕೆಗಳ ಮೇಲೆ ಜಂತರ್ ಮಂತರ್‌ನಲ್ಲಿ ಸಿಜೆಪಿ ಆಯೋಜಿಸಿರುವ ಎರಡನೇ ಪ್ರತಿಭಟನೆ ಇದಾಗಿದೆ.

ಕನ್ನಡಿ' ನಾನಿರುವೆ ನಿನ್ನ ಜೊತೆಗೂಡಿ



ಅಂದ ಚಂದವ ತೋರುವ ಅಲಂಕಾರಿಕ ಕನ್ನಡಿ ನಾನು ನಿನ್ನಂತರಾಳವ ತೋರುವ ಗಾಜಿನ ಕೈಗನ್ನಡಿ ನಾನು..

ನನ್ನ ಮುಂದೆ ನಿಂತು ಮಾತನಾಡುವವರಷ್ಟೋ ನಾಚಿ ನೀರಾಗಿ ನಲಿದವರಷ್ಟೋ..

ನನ್ನ ಮುಂದೆ ನಿಂತು ಅತ್ತು

ಗೋಗರೆದವರಷ್ಟೋ ಮತ್ತೊಮ್ಮೆ ನನ್ನೊಡನೆ ಮಂದಹಾಸವಿತ್ತವರಷ್ಟೋ..

ನನ್ನ ಮುಂದೆ ಒಂಟಿತನವ ಮರೆತವರಷ್ಟೋ ಮತ್ತೆ ಉತ್ತಾಪದಿ ನಲಿದವರಷ್ಟೋ

ನನ್ನ ಮುಂದೆ ನಿಂತು ಅವರಂದ ಚಂದವ ಅರಿತವರಷ್ಟೋ ಬಳಕೋ ಬಳ್ಳಿಯಾಗಿ ಕುಣಿದವರಷ್ಟೋ

ನನ್ನ ಮುಂದೆ ನಿಂತು ಸ್ಫೂರ್ತಿಗೊಂಡವರಷ್ಟೋ ಹತಾಶೆಯ ಕಣ್ಣೀರಲ್ಲಿ ಮುಳುಗಿದವರಷ್ಟೋ

ನನ್ನ ಮುಂದೆ ನಿಂತು ನನ್ನನ್ನೇ ಹೊಡೆದವರಷ್ಟೋ ಮತ್ತೆ ಪುಟದ್ದು ಚೈತನ್ಯವಾದವರಷ್ಟೋ

ನಾ ಹೊಡೆದಾಗ ನನ್ನ ಒಂಟಿ ಮಾಡಿದವರಷ್ಟೋ ಮತ್ತೆ ಜೋಡಿಸಿ ನೋಡುವ ಆಸೆ ಹೊತ್ತವರಷ್ಟೋ

ನನ್ನ ಮುಂದೆ ನಿಂತು ಅಂತರಾಳವ ತಿಳಿದವರಷ್ಟೋ ಆಸೆಯ ಆಲಿಂಗನದಲ್ಲಿ ಚುಂಬಿಸಿದವರಷ್ಟೋ

ಅಂದವಾಗಿ ತೋರಿದಾಗ ನನ್ನ ಮುದ್ದಿಸಿದವರಷ್ಟೋ ಸ್ವಲ್ಪ ಕಡಿಮೆಯಾದರೂ ನನ್ನ ಮೇಲೆ ಮುನಿದವರಷ್ಟೋ

ತಿಳಿದಿಲ್ಲ ನನಗೆ ನನ್ನ ಬದುಕಿನ ಬಣ್ಣದ ದಿನಗಳಷ್ಟೋ ನಾನಿರುವೆ ನಿನ್ನೊಡನೆ ಹಾರೈಸಲು ಅಷ್ಟೋ ಇಷ್ಟೋ

ನಾನರಿಯೆ ನಿನ್ನ ಬಗ್ಗೆ ನೀ ತಿಳಿದಿರುವುದಷ್ಟು ನಿನ್ನಂತರಾಳವ ಅರಿತಿರುವೆನು ನಾನು ಒಂದಿಷ್ಟು

ಪ್ರಶ್ನೆಗಳ ಸರಮಾಲೆ ಇದೆ ನಿನ್ನ ಮನದಲಿಷ್ಟು ಒಂದೊಮ್ಮೆ ಬಂದು ನನ್ನ ಮುಂದೆ ನಿಲ್ಲು ಸಂತೈಸುವೆನು ನಾನು ಅಷ್ಟೋ ಇಷ್ಟೋ ನನ್ನ ಕೈಲಾದಷ್ಟು..



ಕವಿತೆ, ವಿಜಯಕುಮಾರ್.

ಅ.ಶ. ಸುದ್ದಿ ಬೆಂಗಳೂರು

ಬೆಂಗಳೂರು/ಬಿಡದಿ: ರಾಜ್ಯ ಸರ್ಕಾರದ ಗೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್‌ಶಿಪ್ ಯೋಜನೆ ವಿರೋಧಿಸಿ ಜೆಡಿಎಸ್ ಇಂದು ಬಿಡದಿ ಭಾಗದಲ್ಲಿ ಬೃಹತ್ ಹೋರಾಟ ನಡೆಸಿತ್ತು. ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ರೈತರ ಪಾದಯಾತ್ರೆಗೆ ಚಾಲನೆ ನೀಡಲಾಯಿತು.

ಅಂಚೆಪುರ ಗ್ರಾಮದಿಂದ ಆರಂಭವಾದ ಪಾದಯಾತ್ರೆ ಅಂಚೆಪುರ ಕಾಲೋನಿ, ಬನ್ನಿಗಿರಿ, ಮರೇವೇಗೌಡನದೊಡ್ಡಿ, ಗುಂಡುತೋಪು, ಗೊಲ್ಲಹಳ್ಳಿ,ಕೋಡಿಪಾಳ್ಯ,ಹಾಗೂ ಹೊಸೂರುವರೆಗೆ ಸಾಗಲಿದ್ದು, ಹೊಸೂರಿನಲ್ಲಿ ಬಹಿರಂಗ ಸಭೆಯೊಂದಿಗೆ ಸಮಾರೋಹಗೊಂಡಿತ್ತು. ಪಾದಯಾತ್ರೆಗೂ ಮುನ್ನ ರೈತರನ್ನುದ್ದೇಶಿಸಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಸರ್ಕಾರ ಈಗಾಗಲೇ ಒಂದು ಹಂತದ ಅಂತಿಮ ಅಧಿಸೂಚನೆ ಹೊರಡಿಸಿದ್ದು, ರೈತರ ಮೇಲೆ ಒತ್ತಡ ಹೇರುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು. “ರೈತರ ಒಗ್ಗಟ್ಟು ಮುರಿಯಲು ದಲಾಯಿಗಳನ್ನು ಬಳಸಲಾಗುತ್ತಿದೆ. ಇದಕ್ಕೆ ಯಾರ ಕುಮ್ಮಕ್ಕಿದೆ ಎಂಬುದು ನಮಗೆ ಗೊತ್ತಿದೆ,” ಎಂದು ಅವರು ಹೇಳಿದರು.



ಯೋಜನೆಗಾಗಿ ಸುಮಾರು 500 ರಿಂದ 518 ಎಕರೆ ಕೃಷಿ ಭೂಮಿ ಸ್ವಾಧೀನಕ್ಕೆ ಸರ್ಕಾರ ಮುಂದಾಗಿದ್ದು, ಇದರಿಂದ 26 ಗ್ರಾಮಗಳ 755 ರೈತ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಲಿವೆ ಎಂದು ಜೆಡಿಎಸ್ ಆರೋಪಿಸಿದೆ. ಭೂಮಿ ಕಳೆದುಕೊಳ್ಳುವವರಲ್ಲಿ ಶೇ.82ರಷ್ಟು ಸಣ್ಣ ಹಾಗೂ ಅತಿ ಸಣ್ಣ ರೈತರು ಇದ್ದಾರೆ. ದಲಿತ ಹಾಗೂ ಹಿಂದುಳಿದ ವರ್ಗದ ರೈತರಿಗೆ ಹೆಚ್ಚಿನ ಹೊಡೆತ ಬೀಳಲಿದೆ ಎಂದು ಪಕ್ಷ ವಾದಿಸಿದೆ. ರೈತರ ಅನುಮತಿ ಪಡೆಯದೆ ಭೂಸ್ವಾಧೀನ ಪ್ರಕ್ರಿಯೆ ನಡೆಸಲಾಗುತ್ತಿದ್ದು, 2013ರ

ಭೂಸ್ವಾಧೀನ, ಪುನರ್ವಸತಿ ಮತ್ತು ಪರಿಹಾರ ಕಾಯ್ದೆಯ ಉಲ್ಲಂಘನೆಯಾಗಿದೆ ಎಂದು ನಿಖಿಲ್ ಕುಮಾರಸ್ವಾಮಿ ಆರೋಪಿಸಿದರು. ಸರ್ಕಾರಕ್ಕೆ ಸವಾಲ್ ಹಾಕಿದ ಅವರು, “ರೆಡ್ ರೋನ್ ಎಂದು ಘೋಷಿಸಿರುವ ಪ್ರದೇಶವನ್ನು ಡಿನ್‌ನೋಟಿಫೈ ಮಾಡಲು ಸರ್ಕಾರಕ್ಕೆ ಸಾಧ್ಯವಾಗದಿದ್ದರೆ ಹೇಳಲಿ. ನಾವು ಅಧಿಕಾರಕ್ಕೆ ಬಂದ ಬಳಿಕ ಅದನ್ನು ಮಾಡುತ್ತೇವೆ,” ಎಂದರು.

ತಮ್ಮ ಕುಟುಂಬದ ಜಮೀನು ಕುರಿತು ಕೇಳಿಬರುತ್ತಿರುವ ಆರೋಪಗಳಿಗೆ ಉತ್ತರಿಸಿದ ನಿಖಿಲ್, “ಅನಿಶಿತ ಕುಮಾರಸ್ವಾಮಿ ಹೆಸರಲ್ಲಿ 27 ಎಕರೆ ಹಾಗೂ ನನ್ನ ಹೆಸರಲ್ಲಿ 5 ಎಕರೆ ಜಮೀನನ್ನು

ಕೋವಿಡ್ ಅವಧಿಯಲ್ಲಿ ಖರೀದಿಸಲಾಗಿದೆ. ಹೈನುಗಾರಿಕೆ ಆಧಾರಿತ ಹಾಲು ಸಂಸ್ಕರಣಾ ಘಟಕ ಸ್ಥಾಪನೆ ಉದ್ದೇಶದಿಂದ ಮಾತ್ರ ಜಮೀನು ಖರೀದಿಸಿದ್ದು, ಬೇರೆ ಯಾವುದೇ ಉದ್ದೇಶ ಇಲ್ಲ,” ಎಂದು ಸ್ಪಷ್ಟಪಡಿಸಿದರು. “ನಮ್ಮ ಕುಟುಂಬದ ಹೆಸರಲ್ಲಿ ಇರುವ ಆಸ್ತಿಯನ್ನೇ ರೈತರು ಹಾಗೂ ಸಾರ್ವಜನಿಕರ ಉದ್ದೇಶಕ್ಕಾಗಿ ಆಸ್ತಿಗೆ ಅರ್ಪ-ವಾ ವೃದ್ಧಾಶ್ರಮ ನಿರ್ಮಾಣಕ್ಕೆ ನೀಡಲು ಸಿದ್ಧ. ಆದ-ರೆ ಸರ್ಕಾರ ಈ ಭೂಸ್ವಾಧೀನವನ್ನು ಕೈಬಿಡಬೇಕು. ಯೋಜನೆಯ ತಾಂತ್ರಿಕ ಮಾಹಿತಿಯನ್ನು ರೈತರ ಮುಂದೆ ಬಹಿರಂಗಪಡಿಸಬೇಕು,” ಎಂದು ಆಗ್ರಹಿಸಿದರು.

ಯೋಜನೆಯಿಂದ ಈ ಭಾಗದ ಹೈನುಗಾರಿಕೆ ಹಾಗೂ ರೇಷ್ಡ್ ಕೃಷಿಗೆ ತೀವ್ರ ಹೊಡೆತ ಬೀಳಲಿದೆ. “ಈ ಯೋಜನೆ ಯಾರ ಅನುಕೂಲಕ್ಕಾಗಿ? ಯಾರಿಗೆ ಲಾಭ ಮಾಡಿಕೊಡಲು ಹೊರಟಿದ್ದೀರಿ? ಇದರಲ್ಲಿ ನಿಮ್ಮ ಪರ್ಸೆಂಟೇಜ್ ಎಷ್ಟು?” ಎಂದು ಸರ್ಕಾರವನ್ನು ಪ್ರಶ್ನಿಸಿದರು. ಇದೇ ವೇಳೆ, ಯೋಜನೆಗೆ ಬಿಡುಗಡೆ ಮಾಡಿದ ವ್ಯಕ್ತಿಗಳನ್ನು ರೈತರ ಹೋರಾಟಕ್ಕೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಸೇರಿದಂತೆ ಬಿಜೆಪಿ ಮುಖಂಡರು ಸಹ ಬೆಂಬಲಿಸಿದ್ದಾರೆ. ಇತ್ತ ಸರ್ಕಾರ ಮಾತ್ರ, ಬಿಡದಿ ಟೌನ್‌ಶಿಪ್ ಯೋಜನೆ ಭವಿಷ್ಯದ ಎಂ ಸಿಟಿ ಹಾಗೂ ಉಪನಗರ ಅಭಿವೃದ್ಧಿಗೆ ಮಹತ್ವದ್ದಾಗಿದ್ದು, ಬಹುತೇಕ ರೈತರ ಒಪ್ಪಿಗೆಯೊಂದಿಗೆ ಯೋಜನೆ ಜಾರಿಯಾಗುತ್ತಿದೆ ಎಂದು ಸಮರ್ಥಿಸಿಕೊಂಡಿದೆ. ಬಿಡದಿ ಟೌನ್‌ಶಿಪ್ ವಿವಾದ ಈಗ ಅಭಿವೃದ್ಧಿ ಯೋಜನೆಯ ಮಿತಿಯನ್ನು ಮೀರಿ, ರಾಜ್ಯ ರಾಜಕೀಯದ ಪ್ರಮುಖ ಸಂಘರ್ಷವಾಗಿ ರೂಪುಗೊಂಡಿದ್ದು, ಮುಂದಿನ ದಿನಗಳಲ್ಲಿ ರೈತರ ಹೋರಾಟ ಯಾವ ತಿರುವು ಪಡೆಯಲಿದೆ ಎಂಬುದು ಕುತೂಹಲ ಮೂಡಿಸಿದೆ.

ತುಂಗಾಭದ್ರಾ ಜಲಾಶಯ ಕ್ರಸ್ತ್ ಗೇಟು ಉದ್ಘಾಟನಾ ಸಮಾರಂಭಕ್ಕೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಹಾಗೂ ಸಚಿವರಿಗೆ ಅಹ್ವಾನ

ಅ.ಶ. ಸುದ್ದಿ ಮುನಿರಾಬಾದ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮಾರ್ಗದರ್ಶನದ ಮೇರೆಗೆ ಇಂದು ಶಾಸಕ ಎನ್. ಎಸ್. ಬೋಸರಾಜು, ಶ್ರೀ ಬಸವರಾಜ ರಾಯರೆಡ್ಡಿ ಹಾಗೂ ಶ್ರೀ ಬಸನಗೌಡ ಬಾದರ್ಲಿ ಅವರು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನು ಸ್ವಾಗತಿಸುವಾಗ ಭೇಟಿ ಮಾಡಿ, ಜೂನ್ 25ರಂದು ಮುನಿರಾಬಾದ್‌ನಲ್ಲಿ ನಡೆಯಲಿರುವ ತುಂಗಾಭದ್ರಾ ಜಲಾಶಯದ ಕ್ರಸ್ತ್ ಗೇಟ್‌ಗಳ ಉದ್ಘಾಟನಾ ಸಮಾರಂಭಕ್ಕೆ ಆಹ್ವಾನ ನೀಡಿದರು.

ಭೇಟಿಯ ವೇಳೆ ತುಂಗಾಭದ್ರಾ ಜಲಾಶಯದ ಐತಿಹಾಸಿಕ ಮಹತ್ವ, ನೀರಾವರಿ ವ್ಯವಸ್ಥೆಯಲ್ಲಿ ಅದರ ಪಾತ್ರ ಹಾಗೂ ಕರ್ನಾಟಕ-ಆಂಧ್ರಪ್ರದೇಶ ರಾಜ್ಯಗಳ ಲಕ್ಷಾಂತರ ರೈತರ ಬದುಕಿಗೆ ನೀಡುತ್ತಿರುವ ಅಪಾರ ಕೊಡುಗೆ ಕುರಿತು ಸವಿಸ್ತಾರ ಚರ್ಚೆ ನಡೆಯಿತು. ಜಲಾಶಯದ ಅಭಿವೃದ್ಧಿ ಮತ್ತು ಆಧುನೀಕರಣದಿಂದ ಎರಡೂ ರಾಜ್ಯಗಳ ಕೃಷಿ ಚಟುವಟಿಕೆಗಳಿಗೆ ಮತ್ತಷ್ಟು ಬಲ ಸಿಗಲಿದೆ ಎಂಬ ವಿಶ್ವಾಸ ವ್ಯಕ್ತವಾಯಿತು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸುವಂತೆ ಕೋರಿದ ಮನವಿಗೆ



ಸ್ಪಂದಿಸಿದ ಚಂದ್ರಬಾಬು ನಾಯ್ಡು ಅವರು ಅಹ್ವಾನವನ್ನು ಸಂತೋಷದಿಂದ ಸ್ವೀಕರಿಸಿ, ಕಾರ್ಯಕ್ರಮಕ್ಕೆ ಆಗಮಿಸುವುದಾಗಿ ಸಮ್ಮತಿ ಸೂಚಿಸಿದರು. ಈ ಐತಿಹಾಸಿಕ ಕಾರ್ಯಕ್ರಮವು ಎರಡು ರಾಜ್ಯಗಳ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸುವುದಾಗಿ ಅವರು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ರಾಮ್ ಮೋಹನ್ ನಾಯ್ಡು, ಶ್ರೀ ಪಿ. ಕೇಶವ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಭೇಟಿಯ ಸಂದರ್ಭದಲ್ಲಿ ಎರಡೂ ರಾಜ್ಯಗಳ ನೀರಾವರಿ ಸಂಬಂಧಿತ ವಿಷಯಗಳು, ಜಲ ಹಂಚಿಕೆ, ರೈತರ ಹಿತಾಸಕ್ತಿ ಹಾಗೂ ಭವಿಷ್ಯದ ಅಭಿವೃದ್ಧಿ ಯೋಜನೆಗಳ ಕುರಿತು ಸುದೀರ್ಘ ಚರ್ಚೆ ನಡೆಯಿತು. ಗಡಿ ಭಾಗದ ರೈತರ ಸಮಸ್ಯೆಗಳಿಗೆ ಆದ-ೈತೆ ನೀಡುವ ಅಗತ್ಯವಿದೆ ಎಂಬುದರ ಬಗ್ಗೆ ಸಹ ಅಭಿಪ್ರಾಯ ಹಂಚಿಕೊಳ್ಳಲಾಯಿತು. ಸಚಿವರಾದ ಶ್ರೀ ರಾಮ್ ನಾಯ್ಡು

ಆಂಧ್ರ ಪ್ರದೇಶ ನೀರಾವರಿ ಸಚಿವರಿಗೆ ಅಹ್ವಾನ

ಆಂಧ್ರಪ್ರದೇಶ ನೀರಾವರಿ ಇಲಾಖೆ ಸಚಿವರಾದ ಶ್ರೀ ರಾಮ್ ನಾಯ್ಡು ಅವರನ್ನು ಭೇಟಿ ಮಾಡಿ, ಜೂನ್ 25ರಂದು ತುಂಗಾ ಭದ್ರಾ ಡ್ಯಾಂಡ್‌ನಲ್ಲಿ ನಡೆಯಲಿರುವ ಕ್ರಸ್ತ್ ಗೇಟುಗಳ ಉದ್ಘಾಟನಾ ಸಮಾರಂಭಕ್ಕೆ ಅಧಿಕೃತ ಆಹ್ವಾನ ನೀಡಿದರು. ತುಂಗಾಭದ್ರಾ ಜಲಾಶಯವು ಕರ್ನಾಟಕ ಹಾಗೂ ಆಂಧ್ರಪ್ರದೇಶದ ರೈತರ ಜೀವನಾದಿಯಾಗಿದ್ದು, ಕೃಷಿ ಚಟುವಟಿಕೆಗಳಿಗೆ ಮಹತ್ವದ ನೀರಾವರಿ ಮೂಲವಾಗಿದೆ. ಜಲಾಶಯದ ಕ್ರಸ್ತ್ ಗೇಟುಗಳ ಉದ್ಘಾಟನೆ ನೀರಿನ ನಿರ್ವಹಣೆಯನ್ನು ಇನ್ನಷ್ಟು ಸಮಯದಲ್ಲಿ ನೀರು ಪೂರೈಕೆ ಮಾಡಲು ಸಹಕಾರಿಯಾಗಲಿದೆ ಎಂದು ನಾಯಕರು ತಿಳಿಸಿದರು.

ಅವರು ಅಹ್ವಾನವನ್ನು ಸಂತೋಷದಿಂದ ಸ್ವೀಕರಿಸಿ, ಸಮಾರಂಭದಲ್ಲಿ ಭಾಗವಹಿಸಲು ಸಕಾರಾತ್ಮಕ ಸ್ಪಂದನೆ ನೀಡಿದರು. ಈ ಭೇಟಿ ಕರ್ನಾಟಕ-ಆಂಧ್ರಪ್ರದೇಶ ನಡುವಿನ ಉತ್ತಮ ಬಾಂಧವ್ಯ ಮತ್ತು ಪರಸ್ಪರ ಸಹಕಾರದ ಸಂಕೇತವಾಗಿ ಪರಿಣಮಿಸಿತು.

ಭಾವ ಚಿತ್ರದಲ್ಲಿ ಅಡಗಿದೆ ಭಾವನೆಗಳು

ಭಾವಚಿತ್ರ ಇದೊಂದು ಭಾವನೆಗಳ ಒಂದು ಲೋಕವಾಗಿದೆ. ಫೋಟೋ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ ಇಂದಿನ ದಿನಗಳು ಪ್ರಾರಂಭ ವಾಗಿ ಮುಗಿಯುವುದೇ ಫೋಟೋಗಳಿಂದ. ಸ್ಕ್ರಾಪ್ ಚಾಟ್ ಮುಂತಾದ ಆಪ್ ಗಳಲ್ಲಿ ತಾವು ಕಳೆಯುವ ಅಮೂಲ್ಯವಾದ ಪ್ರತಿಕ್ಷಣವನ್ನು ಅದರಲ್ಲಿ ಸೆರೆಹಿಡಿದು ತಕ್ಷಣವೇ ನಮಗೆ ಆಪ್ತರದವರಿಗೆ ಸೆಂಡ್ ಮಾಡುತ್ತೇವೆ.

ಹಾಗೆಯೇ ಚೂರು ಹಿಂದೆ ಹೋದರೆ ಒಂದು ಭಾವಚಿತ್ರವನ್ನು ತೆಗೆಯುವುದು ಎಂದರೆ ಹರ ಸಾಹಸವೇ ಆಗಿತ್ತು. ಚಿಕ್ಕವರು ಇದ್ದಾಗ ಫೋಟೋ ತೆಗೆಯುವುದು ಎಂದರೆ ಸಾಧನೆ ಮಾಡಿದಂತಹ ವಿಷಯವಾಗಿತ್ತು ಹೊಸ ಬಟ್ಟೆ ಚಪ್ಪಲಿಯನ್ನು ಧರಿಸಿ ನೀಚಾಗಿ ಇಸ್ತಿ ಮಾಡಿ ಒಂದು ಫೋಟೋ ತೆಗೆದಾಯಿತು ಮತ್ತೆ ಫೋಟೋ ತೆಗೆಯುವುದು ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಬಿಟ್ಟೊಡುಗೆ ಸಮಾರಂಭ ದಲ್ಲಿ ತಿಕ್ಕಕರು ಸ್ನೇಹಿತರೊಂದಿಗೆ ತೆಗೆಯುವುದಾಗಿತ್ತು ಆಗ ಫೋಟೋ ತೆಗೆಯುವುದೆಂದರೆ ಮಕ್ಕಳಿಗೆ ತುಂಬಾ ಮಿಷಿ ಆಗುತ್ತಿತ್ತು ಹಾಗೆ ಭಯವು



ಉಂಟಾಗುತ್ತಿತ್ತು ಅವತ್ತೆಲ್ಲಾ ಕ್ಯಾಮರಾದಲ್ಲಿ ಒಂದು ಫೋಟೋ ತೆಗೆದರೆ 20 ರಿಂದ 50 ರೂಪಾಯಿ ಆಗುತ್ತಿತ್ತು. ಮನೆಯಲ್ಲಿ ಕೇಳಿದರೆ ಭಯ ಎಲ್ಲೆ ಕೊಡುವುದಿಲ್ಲವೆಂದು ಆದರೂ ಛಾಡ್ಡ ಮನಸು ಮಾಡಿ ತೆಗೆದುಕೊಂಡು ಬರುತ್ತಿದ್ದವು.

ಹಾಗೆಯೇ ನಮ್ಮ ಪೂರ್ವಜರ ಕಾಲದ ಕಡೆಗೆ ಹಿಂದಿರುಗಿ ನೋಡಿದರೆ ಹಿಂದಿನ ಕಾಲದ ಮನೆಗಳಲ್ಲಿ ಒಳಗೆ ಪ್ರವೇಶ ಮಾಡಿದರೆ ಮನೆಯ ಒಳಗಿನ ಗೋಡೆಗಳಲ್ಲಿ ಸಾಲು ಸಾಲು ಭಾವಚಿತ್ರಗಳು ಇರುತ್ತಿತ್ತು ಅವುಗಳೆಲ್ಲ ಹಿರಿಯರ ಫೋಟೋ ಆಗಿತ್ತು.

ಈ ರೀತಿ ಸಾಲಾಗಿ ಗೋಡೆಗಳಲ್ಲಿ ಫೋಟೋಗಳನ್ನು ಹಾಕಿದರಿಂದ ನಮ್ಮ ತಲೆಮಾರಿನವರ ಪರಿಚಯ ವಾಗುತ್ತದೆ. ಈ ಫೋಟೋಗಳ ಮೂಲಕ ತಮ್ಮ ಮಕ್ಕಳಿಗೆ ತಂದೆ ತಾಯಿಯರು ಅವರ ತಲೆಮಾರಿನ ಹಿರಿಯ ವ್ಯಕ್ತಿಗಳನ್ನು ಪರಿಚಯಿಸುತ್ತಿದ್ದರು ಏಕೆಂದರೆ ಆ ಮಕ್ಕಳಿಗೆ ತಮ್ಮ ಕುಟುಂಬದ ಹಿನ್ನೆಲೆಗಳು ತಿಳಿದಿರಬೇಕೆಂದು ಇನ್ನೊಂದು ವಿಷಯ ಏನೆಂದರೆ ಮನೆಗೆ ಬಂದ ಅತಿಥಿಗಳಿಗೆ ನಮ್ಮ ಕುಟುಂಬದ ಪರಿಚಯವಾಗಲಿ ಎಂದು.

ಇಂದಿನ ಕಾಲದಲ್ಲಿ ಮನೆಗೆ ಯಾರಾದರೂ ಸಂಬಂಧಿಕರು ಬಂದರೆ ಅವರನ್ನು ಉಪಚರಿಸಿ ಅವರಿಗೆ ಬೇಜಾರು ಆಗದ ಹಾಗೆ ಫೋಟೋ ಆಲ್ಬಮ್ ನೀಡಿ ಮಿಷಿ ಪಡಿಸುತ್ತಿದ್ದರು. ಆದರಲ್ಲಿ ಅವರ ನೆನಪುಗಳನ್ನು ಕಾಣುತ್ತಿದ್ದರು ಹಾಗೆ ಮನೆಯವರಿಗೆ ಅವರ ಕೆಲಸ ಆಗುತ್ತಿತ್ತು. ಅಂದಿನ ಮದುವೆಗಳಲ್ಲಿ ಫೋಟೋ ತೆಗೆದುಕೊಂಡು ಅದರಲ್ಲಿ ಮಿಷಿಯನ್ನು ಹಂಚಿಕೊಳ್ಳುತ್ತಿದ್ದರು ಅದರಲ್ಲಿಯೂ ಮದುವೆಗೆ ಬರುವಂತಹ ಹೆಣ್ಣು ಮಕ್ಕಳು ಅವರಿಗಿಂತ ನಾನೇ ಚೆನ್ನಾಗಿ ಕಾಣಬೇಕೆಂದು

ಶೃಂಗಾರ ಮಾಡಿಕೊಂಡು ಫೋಟೋಗೆ ನಿಲ್ಲುತ್ತಿದ್ದರು.

ಆದರೆ ಇತ್ತೀಚಿನ ದಿನಗಳ ಮದುವೆಗಳಲ್ಲಿ ಕ್ಯಾಮರಾದಲ್ಲಿ ಫೋಟೋ ತೆಗೆಯುವುದಕ್ಕಿಂತ ಫೋನ್ ಗಳಲ್ಲಿ ಸನ್ನಿವೇಶವನ್ನು ಸರಿ ಹಿಡಿಯುವುದು ಹೆಚ್ಚಾಗಿದೆ. ಎಲ್ಲರೂ ಛಾಯಾಗ್ರಹಣಕಾರರಾಗಿದ್ದಾರೆ ಅವರೇ ವಿಡಿಯೋ ಗ್ರಾಫರ್ ಆಗಿದ್ದಾರೆ ವೇದಿಕೆಯನ್ನು ಹತ್ತುವಾಗ ಅಲ್ಲಿದ್ದಂತಹ ವ್ಯಕ್ತಿಗಳೊಂದಿಗೆ ತಮ್ಮ ಫೋನ್ ನೀಡಿ ಫೋಟೋ ತೆಗೆದು ಕೊಂಡು ವಾಟಾಸ್ಟ್ ಫೇಸ್ಬುಕ್ ಮುಂತಾದವುಗಳಲ್ಲಿ ಹಂಚಿಕೊಳ್ಳುತ್ತಾರೆ.ಭಾವಚಿತ್ರವು ಕೇವಲ ಒಂದು ಚಿತ್ರವಲ್ಲ ಅದು ನೆನಪುಗಳು, ಭಾವನೆಗಳು ಮತ್ತು ಜೀವನದ ಅತ್ಯಮೂಲ್ಯ ಕ್ಷಣಗಳನ್ನು ಶಾಶ್ವತವಾಗಿ ತನ್ನಲ್ಲಿ ಉಳಿಸಿಕೊಳ್ಳುವ ಸಾಧನವಾಗಿದೆ.

ಇಂದಿನ ಡಿಜಿಟಲ್ ಯುಗದಲ್ಲಿ ಛಾಯಾಗ್ರಹಣವು ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿದೆ.

ದೀಪಿಕಾ ದೋಳೆ ತ್ವರಿತವು ಪತ್ರಿಕೋದ್ಯಮ ವಿಭಾಗ ವೀವೆಕಾನದ ಕಾಲೆಯ ಪುತ್ರರು